


ಶ್ರೀ ಗೌಡಪಾದಾಚಾರ್ಯರ ವಿರಚಿತ

# ಶುತ್ತರಗೀತಾ ಭಾಷ್ಯ





ಶ್ರೀ ಕ. ರಾಮಪ್ರಸಾದ್ ಮಾರ್ಗ  
ಕುಟುಂಬ ಸಂಸ್ಥೆ ಪಿ. ರಾಜಕೃಷ್ಣ  
153-9

ॐ

॥ ಶ್ರೀಮನ್ನಾರಾಯಣಾಯ ನಮಃ ॥

॥ ಶ್ರೀ ಗುರುಭೈಂ ನಮಃ ॥

## ಉತ್ತರಗೀತಾ ಪ್ರವಚನ

ಶ್ರೀ ಗೌಡಪಾದೀಯ ವ್ಯಾಖ್ಯಾನದ ಕನ್ನಡ ಅನುವಾದ

ಅನುವಾದಕರು:

ಮಹಾಮಹೋಪಾಧ್ಯಾಯ  
ವಿದ್ವಾನ್ ಎನ್. ರಂಗನಾಥ ಶೆಂಗಾ

ಗ್ರಂಥ ಸಂಗ್ರಹಕರು -

ಯ್ಯ. ಹರೀಶ ಪಿ. ಶೇಷ್ಯೆ

॥ ಶ್ರೀ ಕೃಷ್ಣಪ್ರಣಾಮಸ್ತ ॥

ಪುಟಗಳು : 18 + 42

ಪುಸ್ತಕ ಬಿಡುಗಡೆ : ಸನ್ಯಾಸ್ಯ ಡಾ. ವಿ. ಎಸ್. ಅಚಾರ್ಯ,  
ಗೃಹ ಮಂತ್ರಿ, ಕನಾಂಡಕ


ಮುಖಿಪುಟ : ಮಾಸ್ಪರ್ಶಾ ಯು. ಪಾಂಡುರಂಗ ಹರೀಶ ಶೈಕ್ಷಣಿ

ವಿನ್ಯಾಸ : ಶ್ರೀ ಬಿಳಗಿ ರಾಮಚಂದ್ರ ಭಟ್, ಉಡುಪಿ


ಮುದ್ರಕರು : ಮಣಿಪಾಲ ಪ್ರೇಸ್ ಲಿಮಿಟೆಡ್, ಮಣಿಪಾಲ

ಅನುವಾದಕರು : ವಿದ್ವಾನ್ ಎನ್. ರಂಗನಾಥ ಶರ್ಮ  
1261, “ಧರಣೀ”,  
13ನೇ ಕುಸ್, 2ನೇ ಹಂತ ಗಿರಿನಗರ  
ಚೆಂಗಳೂರು - 85


ಪ್ರಕಾಶಕರು : ಶ್ರೀ ಯು. ಪುಂಡಲೀಕ ಶೈಕ್ಷಣಿ ಮೊರಿಯಲ್ ಟ್ರಸ್ಟ್ (R)  
ಒಂದನೇ ಮಹಡಿ, “ವಾಸುದೇವ ಸದನ”  
ಶ್ರೀ ವೆಂಕಟರಮಣ ದೇವಸ್ಥಾನ ರಸ್ತೆ  
ತೆಂಕಪೇಟೆ, ಉಡುಪಿ - 576 101  
ಫೋನ್: (0820) 2520815



ಶ್ರೀ ಯು. ವಾಸುದೇವ ಜೋಗಪ್ಪ ಶೈಕ್ಷಿಯವರ ಮನೆತನದ  
ಪ್ರಧಾನ ದೇವರಾದ ಶ್ರೀ ಎತಲ ರುಖುಮಾಯಿ ದೇವರು



18-3-1892 - 5-3-1960  
ದಿ. ಯು. ವಾಸುದೇವ ಜೋಗಪ್ಪ ತೆಕ್ಕೆ



17-4-1896 - 21-12-1976  
ದಿ. ಯು. ಪ್ರಂಡಲೀಕ ಜೋಗಪ್ಪ ತೆಕ್ಕೆ



2-8-1928 - 10-2-1994  
ದಿ. ಯು. ಹಾಂಡುರಂಗ ಎ. ತೆಕ್ಕೆ  
ಸಂಘಾತಕರು  
ಶ್ರೀ ಯು. ಪ್ರಂಡಲೀಕ ತೆಕ್ಕೆ ಮಹಾರಿಯಲ್ಲಾ ಏ.ಸ್.ಆ.



## H.H. SHRIMAD SUDHINDRA THIRTHA SWAMI

SHREE KASHI MATH SAMSTHAN, VARANASI

Camp  
Sri Kashi Math  
Manjeeswar

Ref. :

Date 13.12.08

Hearty Blessings  
to the Book-Translators in Kannada  
of Bhara Geetha (Bhashya) By  
Sri A. Pundalik Shenvi  
and written in the name of Sri Narayana,  
many good methods  
of getting information of Sri  
Vedic philosophy, be bene-  
fitted by reading this Book so  
prayed at the lotus feet of Sri  
Vyas Raghavat. with Hearty  
Blessings. *Yours,*  
*D. H. W. J.*



श्री श्री जगदगुरु शङ्कराचार्य महासंस्थानम्,  
दक्षिणामूर्त्य श्री शारदापीठम्, शृङ्गेरी  
Sri Sri Jagadguru Shankaracharya Mahasamstanam  
Dakshinamanya Sri Sharada Peetham, Sringeri - 577 139

S-18

Ref 905 / 8305

Camp SRINGERI

Date

कृपाली

9-1-2009

लक्ष्मीराजे वंबि किरणेश्वरी वैद्यांततत्त्वपूतिपादकवेंद्र प्रसिद्धवागिदे.  
श्रीकृष्णप्ररमात्मनु अजुनननी श्रीमद्भगवद्गीतेयलै वैद्यांततत्त्वपूतिपादकवेंद्र प्रसिद्धवागिदे.  
भक्तिविष्णुरवागि चेऽधिकारिता कालकृपमदलै अजुनननी अदन्तु मरेतु पूनः  
श्रीकृष्णनन्तु तत्त्वपर्वतेष्वागि प्राप्तिसलागि तु लक्ष्मीराजेरायन्तु भगवंतनु  
लक्ष्मीराजेरायन्तु अदक्षिणीयो इदक्षे लक्ष्मीराजे वंबि वैसरु बांदी एंदो  
प्राप्तिन वरंपरेयांद तिळदुबरुत्तदे. इदरलै मुलारु अध्यायगच्छते. इदक्षे  
गोदपादाचायाविरचित्वाद व्याख्यानपू समारु 100वर्षगच्छांदे वास्तेविलास  
प्रसिद्धनलै युद्धित्वागित्तु. एदु वैद्यांतपित्तासुगांगे लपादेयवागिदे. इदन्तु  
केन्द्रानुवादसंकेतवागि श्रीमुक्त हरिहरं तैत्तिर्यवरु पृक्तिसुक्तिरुप्यद  
संतसद्विषयवागिदे. अनुवादत्ति सिद्धहस्तराद विद्युना रंगनाथक्षमरु तु  
अनुवादवन्तु यादि केन्द्र जनर्गे लक्ष्मीराजन्तु यादिद्युर्दे. तु ग्रंथवन्तु  
अवलोक्ति श्रीत्रीजगद्गुरुमहासुमागच्छवरु संतोषप्रस्तुद्यारे.  
श्रीनारदाचक्षिद्वयोर्ज्ञरक्षेयांद अनुवादकर्तु श्रुतारकर्तु  
श्रीयोग्याजनरागे वंदु श्रीगच्छवरु आशेवदसिद्धार्दे.

१००  
श्री शंखेश्वरी

॥ Shree Bhavanishankar Prasanna ॥

## Shree Saunsthan Gaudpadacharya Kavle Math

Shree Kavle Math, Kavale, Ponda, GOA - 403 401

Tel 0832- 2312049



ಅಸ್ತಿದರ್ಶಕ ಪ್ರಮಾಣದಿಳಿಕೆ ಶಫ್ರವಯ್ಹಾ ಮಾ ರಾ ಶ್ರೀ ಯ. ಹರಿಶ ಮಾಂಡಿರಂಗ ಕಣ್ಣ  
ಮೇನೇಜರ್ ಡಿಸ್ಟ್ರಿಕ್ಟ್ ಶ್ರೀ ಶ್ರೀ ಪುಂಡರೀಕ ಶ್ರೀ ಮೇಹಂದಿಲ್ ಡಿಸ್ಟ್ರಿಕ್ಟ್ ಅಂಗ -  
ಶ್ರೀ ಮನ್ಮಾರಾಯಣ ಸ್ವರ್ಪಕ ಶಫ್ರವಯ್ಹಾ ಶಭಾಷಣಾದ ಶಫ್ರವಯ್ಹಾ

### ಸಂದೇಶ

ಖಚಿತವಾದ ಗ್ರಿಧವಾದಾಜ್ಞಾನ ರಚಿತ ಶಫ್ರವಯ್ಹಾ  
ಭಾಷ್ಯವನ್ನ ತಾವು ಮುದ್ರಿಸ ಪ್ರತಾರಣೆಗೆ ಸ್ತುತಿಯನ್ನ ವಿವರಿಸಿ ಅಂದು ಸಂಕೇತವಾಯಾಗಿ,  
ಉತ್ತರಾರ್ಥಾಭಾಷ್ಯದಲ್ಲಿ ಸ್ತುತಿ ವಾಪರು ಭಾಷ್ಯವಿಂದಿದೆ ಮನೋಧೃತಿಗೊಂಡಿ  
ಎಂದ್ರಿಯನಿಗ್ರಹವಾಗುವುದರ ಬಗ್ಗೆ ವಿಶದಿತಂಸಿರುತ್ತಾರೆ.

ನಿಮ್ಮ ಸತ್ಯವಾದ ಯಶ್ವಿಯಾಗಿರೆಂದು ಶ್ರೀ ಭಾವಾನಿಶಂಕರ ಸ್ವಾಮಿ ಯಶ್ವಿ  
ಮೂರ್ತಿಗೆ ಶಭಾಷಣಾದಾರಾಗಿಬಿಡು.

  
ಶ್ರೀಯರ್ ಶಿವಾನಂದಸರಸ್ವತಿ ಸ್ವಾಮಿಜಿ  
H. H. SHRI MAT SHIVANANDA SARASWATI  
SWAMIJI, KAVALE MATH



ಶ್ರೀ ಜಗದ್ಗುರು ಶಂಕರಾಚಾರ್ಯರ್ ಮಹಾಸಂಸಾನ ದಕ್ಷತಾಮ್ರಾಯ ಶ್ರೀ ಶಾರದಾಪೀಠ, ಶೃಂಗೇರಿಯ ಪೀಠಾಧಿಪತಿಗಳಾದ ಶ್ರೀ ಭಾರತೀಯೇಫ್ರೆ  
ಸ್ನಾನ್‌ಮೀಜೆಯವರು ಶ್ರೀ ಗೌಡಪಾದಾಚಾರ್ಯರ್ ವಿರಚಿತ “ಸುಭಗೋದಯ ಸ್ಮೋತ್ತಮ್” ಎಂಬ ಗ್ರಂಥವನ್ನು ಬಿಡುಗಡೆಗೊಳಿಸಿದರು.

# श्री भगवद्गौडपादाचार्य विरचितम्

## उत्तरगीता भाष्यम्

### निवेदना

तत्तद्वक्षज्ञानं पाठ्मोऽधियुक्त्वा  
 पादद्विंद्वयं पद्मसौकादर्शं हृषीम् ।  
 द्वेवादेतद्विन दग्धेऽभरत्तेत्वा  
 भक्त्सैत्वद्वाग्धीयं हृषीम् ॥  
 श्री वाघवीय शंकर दिग्भायः ॥ १६ - ४२ ॥

श्री शंकराचार्यर्थं तत्त्वं परमं गुरुग्लादं श्री गौड पादाचार्यरनुसूतिस्मृतिवाग “हे शुक्रमहस्तय साकृता शिष्यराद ज्ञानसागरमूर्तिय तावु. पद्मदंत निश्चलृष्ट हृषीदयवृष्ट तत्त्वं एवं एवं पादग्लु नम्यून्तेहवरिं अद्यप्तवशदिंदलें काण्डिसिक्षेषुवुद्य. परिशुद्ध भक्तन भाग्यवै आगिरें” एन्नुत्तरैः.

\*\*\*\*\*

#### ग्रंथ संग्रहः

नाम श्री गौडपादाचार्यर जीवन चरित्रं हाग्न अवरु रचिसिरुव ग्रंथग्ल संशोधनेंगे प्रयत्निस्तिरुवाग, नाम उम्मेश्री जगद्गुरु शंकराचार्य महासंस्कृत दक्षिणामूर्त्य श्री शंकर प्रीत, शृंगेरिय प्रीताधीशराद श्री श्री भारति त्रिधर्म सामीजियवरनु विनंतिसिक्षेषुवाग अवरु तत्त्वं उल्लिखित्वा श्री गौडपादाचार्य विरचित ‘लत्तरिगेता भाष्टःवन्न ननें निषिद्धरु.

संस्कृत शूलीकग्लांद कूदिद शु ग्रंथवन्नु कन्तुददल्ल अनुवाद मादिकेषु वर्णनते चंगलूरु निवासि राष्ट्रपति प्रशस्ति पुरस्कृतराद विद्वान् एनो. रंगनाथ शमारवरल्ल नाम विनंतिसिक्षेषुवाग अवरु संशोधिंद उल्लिखित्वा. केवल उल्लिखित्वा तिंगलल्ल कन्तुद अनुवाद मादिननें केळुहिक्षेषुवाग.

तनागागि विनम्न उल्लिखित्वा 96 वर्ष वयस्सिनल्लियु द्युष्टिदेष्व विद्वरु, अवर आ सूक्तिर, धर्म प्रचारद आसक्ति, निष्पाधर्म समाज सेवेंगे नाम तेलेचागुत्तेने.

ವಿದ್ವನ್‌ ಎನ್‌. ರಂಗನಾಥ ಶರ್ಮರವರು ಹೇಳಿದಂತೆ ಬರೆದು ಅವರಿಗೆ ಸಹಾಯ ಮಾಡಿದ ಶ್ರೀ ಯಲ್ಲಾಪುರ ಕೃಷ್ಣ ಶರ್ಮರವರಿಗೆ ನಾನು ಧನ್ಯವಾದವನ್ನು ಅರ್ಪಿಸುತ್ತೇನೆ.

‘ಉತ್ತರಗೀತೆ’:-

ಮಹಾಭಾರತದಲ್ಲಿ ಮಹಾಯುದ್ಧದ ಬಳಿಕ ಅರ್ಜುನನನು ಒಮ್ಮೆ ಧ್ಯಾನಕ್ಕೆ ಕುಳಿತಿದ್ದಾಗ ತನ್ನ ಮನಸ್ಸು ಧ್ಯಾನದಲ್ಲಿ ಲೀನವಾಗದೇ ಚಂಚಲವಾಗಿ ಅಲೆದಾಡುತ್ತಿರುವಾಗ ಅರ್ಜುನನಿಗೆ ಶ್ರೀಕೃಷ್ಣನು ಮಹಾಯುದ್ಧದ ಪೂರ್ವ ಉಪದೇಶಿಸಿದ್ದ ‘ಭಗವದ್ಗೀತೆ’ಯನ್ನು ಮರೆತು ಹೋಗಿರುವುದರಿಂದ ಚಿಂತಿಗೊಳಗಾದನು.

ಅರ್ಜುನನನು ಶ್ರೀಕೃಷ್ಣನಲ್ಲಿ ತನ್ನ ಮನಸ್ಸು ಧ್ಯಾನದಲ್ಲಿ ಲೀನವಾಗುವಂತೆ ಉಪದೇಶಿಸಬೇಕೆಂದು ಕೇಳಿಕೊಂಡನು. ಶ್ರೀಕೃಷ್ಣಾರ್ಜುನರ ಆ ಸಂವಾದವನ್ನು “ಉತ್ತರಗೀತಾ” ಎಂದು ಕರೆಯುತ್ತಾರೆ.

ಶ್ರೀ ಗೌಡಪಾದರ ಭಾಷ್ಯ: -

ಶ್ರೀಕೃಷ್ಣಾರ್ಜುನರ ಸಂವಾದವನ್ನು ಧ್ಯಾನಾಸಕ್ತರಾದ ಆಧ್ಯಾತ್ಮ ಸಾಧಕರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರವಾಗಿ ಶ್ರೀ ಗೌಡಪಾದಾಚಾರ್ಯರು ತಮ್ಮ ಭಾಷ್ಯದಲ್ಲಿ ವರ್ಣಿಸಿದ್ದಾರೆ. ಇದನ್ನು “ಉತ್ತರಗೀತಾ ಭಾಷ್ಯ” ಎಂದು ಕರೆಯುತ್ತಾರೆ.

\*\*\*\*\*

ಉತ್ತರಾಂಚಲದ ಹೃಷಿಕೇಶದ ಕೈಲಾಸಾಶ್ರಮದ ಯತೀಗಳಾದ ಶ್ರೀ ಶಿವನಂದಗಿರಿ ಯವರು ನನಗೆ ಒಂದು ಗ್ರಂಥವನ್ನು ನೀಡಿದ್ದಾರೆ. ಆ ಗ್ರಂಥವು ಹರಿದ್ವಾರದಲ್ಲಿ ನಡೆದ ಮಹಾಕುಂಭಮೇಳದ ಸಮಯದಲ್ಲಿ ಬಿಡುಗಡೆಯಾದ ಗ್ರಂಥವಾಗಿದೆ. ಆ ಗ್ರಂಥದ ಹೆಸರು -

ದಶನಾಮ ನಾಗಾ ಸಂನ್ಯಾಸಿ

ಎಂ

ಶ್ರೀ ಪಂಚಾಯತಿ ಅರ್ಖಾಙ್ಗ ಮಹಾನಿರ್ವಾಣಿ

ಶ್ರೀ ಜಗದ್ರೂಪ ಶಂಕರಾಚಾರ್ಯರು ರಚಿಸಿದ ದಶನಾಮಗಳಾದ ಗಿರಿ, ಪರವತ, ಸಾಗರ, ತೀರ್ಥ, ಆಶ್ರಮ, ಭಾರತೀ, ಪುರಿ, ಸರಸ್ವತಿ, ವನ ಹಾಗೂ ಅರಣ್ಯ. ಸಂನ್ಯಾಸಿಗಳು ತಮ್ಮ ಗುರುಗಳಿಂದ ನಾಮಕರಣಗೊಂಡ ದಿವ್ಯ ನಾಮಗಳೊಂದಿಗೆ ಆಯಾಯ ಅನುಯಾಯಿಗಳು ಬಳಸುವ ನಾಮಗಳು ಅತ್ಯಂತ ಸುಂದರ ಗ್ರಂಥ.

ಆ ಗ್ರಂಥದಲ್ಲಿ ಅನೇಕ ಕಡೆ ಶ್ರೀ ಗೌಡಪಾದಾಚಾರ್ಯರ ಜೀವನ ಚರಿತ್ರೆ ಹಾಗೂ ಅವರು ರಚಿಸಿರುವ ಅನೇಕ ಗ್ರಂಥಗಳ ಉಲ್ಲೇಖಗಳಿವೆ.

ಶ್ರೀ ಶಿವಾನಂದ ಗಿರಿಯವರು ಆ ಗ್ರಂಥವನ್ನು ನನಗೆ ನೀಡಿ, ಅವರಿಂದ ನಾನು ಅನುಗ್ರಹಿತವಾಗಿರುವುದನ್ನು ಧನ್ಯತಾಭಾವದಿಂದ ಇಲ್ಲಿ ಸೃಷ್ಟಿಸುತ್ತೇನೆ.

ಶ್ರೀ ರಾಮಕೃಷ್ಣ ಆಶ್ರಮ, ಮೈಸೂರಿನ ಗ್ರಂಥಾಲಯದಲ್ಲಿ ಹಲವು ಗ್ರಂಥಗಳಲ್ಲಿ ಶ್ರೀ ಗೌಡಪಾದಾಚಾರ್ಯರು ರಚಿಸಿದ ಅನೇಕ ಗ್ರಂಥಗಳ ಉಲ್ಲೇಖಗಳಿವೆ.

ಇನ್ನೂ ಹಲವು ಗ್ರಂಥಾಲಯಗಳಲ್ಲಿ ಹಲವು ಗ್ರಂಥಗಳಲ್ಲಿ ಶ್ರೀ ಗೌಡಪಾದಾಚಾರ್ಯರು ರಚಿಸಿದ ಗ್ರಂಥಗಳ ಉಲ್ಲೇಖಗಳಿವೆ.

ಒಂದೊಂದಾಗಿ ಸಂಗ್ರಹಿಸುತ್ತಾಮರುಮುದ್ರಣ ಮಾಡಿ ಆಧ್ಯಾತ್ಮಿಕಾರ್ಥಿಗಳಿಗೆ ನೀಡುವುದು ನನ್ನ ನಿಸ್ವಾರ್ಥ ಸಮಾಜ ಸೇವೆ ಎಂದು ಭಾವಿಸುತ್ತೇನೆ.

ನಿಮಗೂ ಶ್ರೀ ಗೌಡಪಾದಾಚಾರ್ಯರ ಜೀವನ ಚರಿತ್ರೆ ಹಾಗೂ ಅವರು ರಚಿಸಿರುವ ಗ್ರಂಥಗಳು ಸಿಕ್ಕಿದರೆ, ಅದರ Xerox ಪ್ರತಿಯನ್ನು ನನಗೆ ಕಳುಹಿಸಿದಲ್ಲಿ ಅದನ್ನು ಮರುಮುದ್ರಣ ಮಾಡುತ್ತೇನೆ.

‘ಸರ್ವೇಽ ಜನಾಃ ಸುಖಿನೋ ಭವಂತು’. ಭಗವಂತನು ಎಲ್ಲರಿಗೂ ಒಳ್ಳಿಯದನ್ನೇ ಮಾಡಲಿ, ಎಲ್ಲರೂ ಸುಖವಾಗಿ ಬಾಳಲಿ ಎಂದು ಭಗವಂತನಲ್ಲಿ ಪಾರ್ಥಿಸುವ,

ಯು. ಹರಿಶ್ ಪಿ. ಶೈಖ್

(ಅಡಳಿತ ಮೋಕ್ಷರು)

ಶ್ರೀ ಯು. ಪುಂಡರೀಕ ಶೈಖ್ ಮೊರಿಯಲ್ ಟ್ರಸ್ಟ್

3-11-2008

ಉಡುಪಿ

# SRI U.PUNDALIK SHENOY MEMORIAL TRUST



ಶ್ರೀ ಪುಂಡಲೀಕ ಶೆಣ್ಣೆ ಮೆಮೋರಿಯಲ್ ಟ್ರಾಸ್ಟ್ ವಾರ್ಷಿಕ್ ಕೋಳೆತ್ವ ಡಾ. ಎ. ಎಸ್. ಅಚಾರ್ಯ, ಡಾ. ಕೆ. ಮೋಹನದಾಸ್ ಹೈ, ಡಾ. ಟಿ. ರಾಮದಾಸ ಎಂ. ಹೈ ಹಾಗೂ ಯು. ಹರಿಶ್ ಪಿ. ಶೆಣ್ಣೆ

## ಪ್ರಸ್ತಾವನೆ

ನಮ್ಮ ವೈದಿಕ ದರ್ಶನಗಳಲ್ಲಿ ವೇದಾಂತ ದರ್ಶನವು ತುಂಬ ಪ್ರಸಿದ್ಧವಾಗಿದೆ. ವೈಶಿಷ್ಟಿಕಾದಿ ದರ್ಶನಗಳು ವೇದದ ಪ್ರಾರ್ಥಾಣ್ಯವನ್ನು ಅಂಗೀಕರಿಸಿದ್ದರೂ ಅವೆಲ್ಲವೂ ವಾದಗಳ ರೂಪದಲ್ಲಿ ಇವೆಯೇ ಹೊರತು ಆಚರಣೆಯ ಸ್ವರೂಪಕ್ಕೆ ತಿರುಗಲಿಲ್ಲ. ನಮ್ಮವರ ಆಚರಣಗಳು ಧರ್ಮಶಾಸ್ತ್ರವು ಮತ್ತು ಪುರಾಣಗಳ ಹೇಳಿಕೆಗಳನ್ನು ಮಾತ್ರ ಅವಲಂಬಿಸಿಕೊಂಡಿವೆ. ಅವುಗಳಲ್ಲಿ ವೈಶಿಷ್ಟಿಕಾದಿ ದರ್ಶನಗಳ ಪ್ರತಿಪಾದನೆಯ ಕಂಡುಬರುವುದಿಲ್ಲ. ಏನಿದ್ದರೂ ವೇದಾಂತವನ್ನೇ ಅವು ಪುರಸ್ಕರಿಸುತ್ತವೆ ಎಂಬುದು ಸ್ವಷ್ಟವಾಗುತ್ತದೆ. ಇತರ ದರ್ಶನಗಳು ಮೋಕ್ಷವೇ ಮನುಷ್ಯರ ಪರಮಾತ್ಮೆಯವೆಂದೂ ಪರಮಪುರುಷಾರ್ಥವೆಂದೂ ಅಂಗೀಕರಿಸಿದ್ದರೂ ಮೋಕ್ಷದ ಸಾಧನೆಗೆ ಬೇಕಾದ ಮಾರ್ಗಗಳನ್ನು ತೋರಿಸಿಕೊಟ್ಟಿಲ್ಲ. ಕರ್ಮ, ಭಕ್ತಿ ಯೋಗ – ಇವು ಮೋಕ್ಷಸೂಧನೆಗಳಿಂದು ವೇದಾಂತದ ಪ್ರತಿಪಾದನೆಯಾಗಿರುತ್ತದೆ. ಈ ಮಾರ್ಗಗಳ ಪ್ರಸ್ತಾವನೆಯನ್ನು ಉಳಿದ ಶಾಸ್ತ್ರಗಳು ಪ್ರತಿಪಾದಿಸದೆ ಕೇವಲ ಲೌಕಿಕ ಪದಾರ್ಥಗಳ ವಿಚಾರವನ್ನೇ ಮಂಡಿಸಿ ಅವುಗಳ ಸಂಬಂಧವಾದ ವಾದದಲ್ಲಿಯೇ ಮುಳುಗಿ ಹೋಗಿರುವುದರಿಂದ ಸಾಮಾನ್ಯ ಜನತೆಗೆ ಅದರ ಆಕರ್ಷಣೆ ಈ ಉಂಟಾಗಲಿಲ್ಲ. ಉದಾಹರಣೆಗೆ “ಸಾಂಖ್ಯದರ್ಶನ” ದಲ್ಲಿ ಪ್ರಕೃತಿ-ಪುರುಷರ ವಿವೇಕವೇ ಮೋಕ್ಷಕ್ಕೆ ಕಾರಣ ಎಂದು ಹೇಳಿ ಪ್ರಕೃತಿ ವಾದವನ್ನೇ ವಿಸ್ತರಿಸಲಾಗಿದೆ. ಯೋಗಶಾಸ್ತ್ರದಲ್ಲಿ ಧ್ಯಾನಯೋಗವನ್ನು ಮುಖ್ಯವಾಗಿ ಹೇಳಿ ಕ್ಷೇಬಿಡಲಾಗಿದೆ, ವೈಶಿಷ್ಟಕ ಸ್ವಯಂಭಾಯಿಕರಂತೂ ಒಂದೆರಡು ಮಾತುಗಳಲ್ಲಿ ಮೋಕ್ಷ ಸ್ವರೂಪವನ್ನು ತಿಳಿಸಿ ನಾವು ಧನ್ಯರಾದೆವೆಂದು ಸಾಧನ ಮಾರ್ಗವನ್ನು ಹೇಳಿದೆ ಕ್ಷೇಬಿಡುತ್ತಾರೆ. ಪೂರ್ವ ಮೀರ್ಮಾಂಸಕರು ಸ್ವಲ್ಪ ಮಟ್ಟಿಗೆ ಕರ್ಮ ಮಾರ್ಗವನ್ನು ತಿಳಿಸಿದರೂ ಅದು ಕಾಮ್ಯ ಕರ್ಮವೇ ಹೊರತು ನಿಷ್ಕಾಮ ಕರ್ಮವಲ್ಲ. ವೈದಿಕ ಕರ್ಮದ ಫಲ ಸ್ವಗಾರದಿ ಭೋಗ ಸಾಮಗ್ರಿಯೇ ಹೊರತು ಸಂಸಾರದ ಬಿಡುಗಡೆಯಲ್ಲ. ಅಲ್ಲದೆ ಭಕ್ತಿಗೆ ವಿಶೇಷ ಸಾಧನವೂ ಪೂರ್ವ ಮೀರ್ಮಾಂಸ ದೋರಕಿಲ್ಲ. ಆದ್ದರಿಂದಲೇ ಈ ಮೀರ್ಮಾಂಸಾ ಶಾಸ್ತ್ರವು ಪೂರ್ವ ಮೀರ್ಮಾಂಸ ಯೆನಿಸಿಕೊಳ್ಳುತ್ತದೆ. ಇದು ಧರ್ಮಾರ್ಥಕಾರುಗಳಿಂಬ ಶ್ರಿವರ್ಗವನ್ನು ಪ್ರತಿಪಾದಿಸಿತೇ ಹೊರತು ಪರಮಪುರುಷಾರ್ಥವಾದ ಹೋಕ್ಷವನ್ನು ಪ್ರತಿಪಾದಿಸಲಿಲ್ಲ. ಆದ್ದರಿಂದ ಈ ಶಾಸ್ತ್ರವು ಪೂರ್ವಪಕ್ಷವಾಗಿ ಉಳಿಯಿತು. ಉತ್ತರಪಕ್ಷವಾಗಲಿಲ್ಲ. ಏವಂಚ ವೇದಾಂತವು ಉತ್ತರಪಕ್ಷವಾಗಿ ಉತ್ತರ ಮೀರ್ಮಾಂಸ ಯೆನಿಸಿಕೊಂಡು ವೈದಿಕ ಸಿದ್ಧಾಂತ ಸ್ವರೂಪವನ್ನು ತಳಿದು ಜನಪ್ರಯವಾಯಿತು. ಕರ್ಮ, ಭಕ್ತಿ ಯೋಗ ಮುಂತಾದ ಎಲ್ಲ ವಿಷಯಗಳನ್ನು ಆಶ್ರಯಿಸಿ ಆ ಸಾಧನಗಳ ಸ್ವರೂಪವನ್ನು ನಿರೂಪಿಸಿ ಅವುಗಳನ್ನು ಸ್ವಾಧ್ಯಾನಗಳಲ್ಲಿ

ನಿಲ್ಲಿಸಿ ಆತ್ಮಜ್ಞಾನವೇ ಮೋಕ್ಷಕ್ಕೆ ಸಾಧನವೆಂದು ಕರ್ಮ ವೊದಲಾದವು ಚಿತ್ತಶುದ್ಧಿಯಾಗಿ ಲಭಿಸುವ ಆತ್ಮಜ್ಞಾನಕ್ಕೆ ಕಾರಣಗಳಾಗುತ್ತವೆಯೆಂದು ನಿಶ್ಚಯಿಸಿ ಹೇಳಿದೆ. ಅಲ್ಲದೆ ಮೋಕ್ಷದ ಸ್ವರೂಪವನ್ನು ನಿರೂಪಿಸಿ, ಮುಕ್ತನಾದವನಿಗೆ ಪುನಃಜ್ಞವಿಲ್ಲವೆಂದೂ, ಸಂಸಾರದಿಂದ ಪೂರ್ಣವಾಗಿ ಬಿಡುಗಡೆಯಾಗುತ್ತದೆಂದೂ, ಮುಕ್ತನಾದವನು ಪರಮಾನಂದವನ್ನು ಆನುಭವಿಸುತ್ತಾ ಆನಂದಸ್ವರೂಪನಾಗಿಯೇ ಉಳಿಯತ್ತನೆಂದೂ ವೇದಪೂರ್ವಾಣ್ಯವನ್ನು ಅವಲಂಬಿಸಿ ನಿರ್ಧರಿಸಿ ಹೇಳಿದೆ. ಇವೇ ಮೊದಲಾದ ಕಾರಣಗಳಿಂದ ವೇದಾಂತದರ್ಶನವು ಸರ್ವಜನಪೀಠವಾಗಿ ಭಾರತೀಯರ ಹೃದಯದಲ್ಲಿ ನೆಲೆಸಿತು.

ವೇದಾಂತವೆಂದರೆ ವೇದಗಳ ಕಡೆಯಲ್ಲಿ ಬರುವ ಉಪನಿಷತ್ತಗಳಿಂದೂ, ವೇದಗಳ ಸಿದ್ಧಾಂತವೆಂದೂ ಅರ್ಥವಾಗುತ್ತದೆ. ಒಟ್ಟನಲ್ಲಿ ವೇದಾಂತವೆಂದರೆ ಉಪನಿಷತ್ತು ಎಂದು ಅಭಿಪ್ರಾಯ. ಈ ದರ್ಶನದ ಪ್ರಚೀನ ಆಚಾರ್ಯರೆಂದರೆ ಭಕ್ತ್ಯಾಪಂಚ, ಭಕ್ತ್ಯಾಮಿತ್ರ, ಭಕ್ತ್ಯಾಹರಿ, ಉಪವರ್ಷ, ದ್ರವಿಡಾಚಾರ್ಯ ಮತ್ತು ಸುಂದರಪಾಂಡ್ಯ ಎಂದು ಹೇಳಬಹುದು. ಇವರೆಲ್ಲರೂ ವೇದಾಂತವು ಅದ್ವೈತವನ್ನೇ ಪ್ರತಿಪಾದಿಸುತ್ತದೆಂದು ನಂಬಿದ್ದರೂ ಇವರ ಪ್ರಕ್ರಿಯೆಯಲ್ಲಿ ಕೆಲವು ಮತ್ತಭೇದಗಳಿದ್ದವು. ಈ ಶೋಷಕುಗಳನ್ನೆಲ್ಲ ನಿರಾರಿಸಿ ಅದ್ವೈತ ಸಿದ್ಧಾಂತದ ಒಂದು ಸ್ವರೂಪವನ್ನು ನಿಶ್ಚಯಿಸಿ ದೃಢಗೊಳಿಸಿದವರು ಶ್ರೀ ಶಂಕರಾಚಾರ್ಯರು. ಆಚಾರ್ಯರ ಸಾಕಾಶ ಗುರುಗಳು ಶ್ರೀ ಗೋವಿಂದ ಭಗವತ್ತಾದರೆಂದೂ ಅವರ ಗುರುಗಳೇ ಶ್ರೀ ಗೌಡಪಾದಾಚಾರ್ಯರೆಂದೂ ಸಂಪರ್ದಾಯವು ನಿಶ್ಚಯಿಸಿದೆ. ಏವಂಚ ಶ್ರೀ ಗೌಡಪಾದರು ಶ್ರೀ ಶಂಕರಾಚಾರ್ಯರ ಪರಮ ಗುರುಗಳಿನಿಸುತ್ತಾರೆ.

### ಶ್ರೀ ಗೌಡಪಾದರು:

ಶ್ರೀ ಶಂಕರಾಚಾರ್ಯರ ಕಾಲ ಕ್ರಿಸ್ತಶಕ ಏಳನೇ ಶತಮಾನವೆಂದು ಸಂಶೋಧಕರು ಈಗ ಹೇಳಿದಾರೆ. ಆದ್ದರಿಂದ ಇವರ ಪರಮಗುರುಗಳಾದ ಶ್ರೀ ಗೌಡಪಾದಾಚಾರ್ಯರ ಕಾಲ ಕ್ರಿಸ್ತಶಕ ಆರನೇ ಶತಮಾನದ ಅಂತ್ಯಭಾಗವೆಂದು ಸೂಳಲವಾಗಿ ಹೇಳಬಹುದು. ಗೌಡಪಾದ ಎಂಬ ಶಬ್ದದಲ್ಲಿ ಇರುವ ಗೌಡ ಎಂಬುದು ಪಾರ್ಯಯೀಣ ಈಗಿನ ಬಂಗಾಳವನ್ನು ಸೂಚಿಸುತ್ತದೆ. ಇದು ದೇಶನಾಮವಾಯಿತೇ ಹೊರತು ಆಚಾರ್ಯರ ನಿಜವಾದ ನಾಮಧೇಯವಾಗಲಿಲ್ಲ. ಕೆಲವು ಸಂಶೋಧಕರ ಅಭಿಪ್ರಾಯದಂತೆ ಶ್ರೀ ಗೌಡಪಾದರು ಮೂಲತಃ ಮಹಾರಾಷ್ಟ್ರದೇಶದವರು. ಈಗಿನ ಸಾಂಗ್ಲಿಜಿಲ್ಲೆಯ ಏತ ಎಂಬ ಹಳ್ಳಿ ಇವರ ಜನ್ಮಸ್ಥಳ. ತಂದೆ ವಿಶ್ಲೇಷಣೆ, ತಾಯಿ ಗುಣವತ್ತಿ. ದತ್ತದೇವ ಎಂಬುದು ಆಚಾರ್ಯರ ಜನ್ಮನಾಮ. ಉಪನಿಷದ್ವಾದೋಜನೆ ದತ್ತದೇವನು ವಿರಕ್ತಿಯಿಂದ ಮನೆಬಿಟ್ಟು ಹೊರಟು ಹೋದನು. ಅನಂತರದ ಜೀವಿತ ಸರಿಯಾಗಿ ತಿಳಿದು

ಬಂದಿಲ್ಲ. ಪ್ರಯತ್ನಃ ಗೌಡ ದೇಶಕ್ಕೆ ಹೋಗಿ ಯಾರೋ ಆಚಾರ್ಯನ ಶಿಷ್ಯನಾಗಿ ವೇದಾಂತವನ್ನು ಕಲಿತು ತಪೋಬಲದಿಂದ ಆಚಾರ್ಯ ಸ್ಥಾನವನ್ನೇರಿದರೆಂದೂ ಅನಂತರ ಗೌಡಪಾದರೆಂದು ವಿಶ್ವಾತರಾದರೆಂದೂ ಉಹಿಸಬಹುದಾಗಿದೆ. ಇವರನ್ನೇ ಅದ್ವೈತ ಸಂಪ್ರದಾಯವು ಆತ್ಮಜ್ಞಾನಿಗಳಿಂದೂ ಪರಮ ಪೂರ್ವಾಣಿಕರೆಂದೂ ನಂಬಿದೆ.

**ಶ್ರೀ ಗೌಡಪಾದಾಚಾರ್ಯರು ರಚಿಸಿರುವರೆಂದು ಹೇಳಲಾದ ಗ್ರಂಥಗಳು:**

1. ಆಗಮಶಾಸ್ತ್ರ ಅಥವಾ ಗೌಡಪಾದಕಾರಿಕಾ (ಗೌಡಪಾದರ ಮಾಂಡೂಕ್ ಕಾರಿಕಾ)
2. ಬ್ರಹ್ಮಸೂತ್ರ ಭಾಷ್ಯ
3. ಉತ್ತರಗೀತಾ ಭಾಷ್ಯ
4. ಸಾಂಖ್ಯಕಾರಿಕಾ ಭಾಷ್ಯ
5. ಅನುಗೀತಾ ಭಾಷ್ಯ
6. ಸುಭಗೋದಯ ಸ್ತೋತ್ರಮ್
7. ಚಿದಾನಂದ ಕೇಲೀ ವಿಲಾಸ
8. ಶ್ರೀ ವಿದ್ಯಾರತ್ನ ಸೂತ್ರಮ್
9. ಶ್ರೀ ದುರ್ಗಾಸಪ್ತಶತಿ ಭಾಷ್ಯ
10. ಶ್ರೀ ನೃಸಿಂಹತಾಪಿನ್ಯಾಪನಿಷದ್ ಭಾಷ್ಯ
11. ಯೋಗದರ್ಶನ ಭಾಷ್ಯ

ಇವುಗಳಲ್ಲದೆ ಇನ್ನೂ ಹಲವು ಗ್ರಂಥಗಳನ್ನು ಶ್ರೀ ಗೌಡಪಾದಾಚಾರ್ಯರು ರಚಿಸಿದ್ದಾರೆಂದು ಪ್ರತಿಏತಿಯಿದೆ. ಇವುಗಳಲ್ಲಿಯೂ ಕೆಲವು ಗ್ರಂಥಗಳು ಮಾತ್ರವೇ ನಮಗಿಂದು ದೂರಕುತ್ತವೆ. ದೂರಕಿರುವ ಗ್ರಂಥಗಳಲ್ಲಿಯೂ ಮಾಂಡೂಕ್ ಕಾರಿಕೆಯು ಮಾತ್ರ ಶ್ರೀ ಶಂಕರಾಚಾರ್ಯರಿಂದ ವ್ಯಾಖ್ಯಾತ ವಾಗಿರುತ್ತದೆ.

**ಉತ್ತರಗೀತಾ:**

ಭಗವದ್ವಿತೀಯ ಅನಂತರ ಬಂದ ಗ್ರಂಥವಿದೆಂದು ಇದರ ಹೆಸರೇ ಸೂಚಿಸುತ್ತದೆ. ಮಹಾಭಾರತ ಯುದ್ಧ ಸಮಯದಲ್ಲಿ ಗೀತೋಪದೇಶವು ನಡೆದದ್ದರಿಂದ ಆಗ ಅರ್ಚನೆನು ವ್ಯಾಕುಲಚಿತ್ತನಾಗಿದ್ದನು. ಭಗವಂತನ ಉಪದೇಶವನ್ನು ಸರಿಯಾಗಿ ಗ್ರಹಿಸಿ ಸ್ವರಣೆಯಲ್ಲಿ ಇಟ್ಟುಕೊಳ್ಳದೇ ಹೋದನು. ಯುದ್ಧವು ಮುಗಿದ ಮೇಲೆ ಕಾಲಾಂತರದಲ್ಲಿ ಮನಸ್ಸು ಶಾಂತವಾದಾಗ

గీతోపదేశ మాడిరువుదన్న స్టరిసిశోండను. ఉపదిష్ట విషయగళల్లి కెలవు విషయగళు స్టరణిగె బారదే హోదుదరింద హిందె హేళిదుదన్న ఇన్నొమ్మె తిలిసిశోడబేశిందు తృక్షష్టన్న కేళిశోండాగ ఈ ఉత్తరిగితయు ప్రవృత్తవాయితెంచుదు పూపోఎఫ్టెర సంగతియాగుత్తదే.

ప్రకృతదల్లి ఈ పూప్ఫసంగతియు మూలగ్రంథదల్లి ఉక్కవాగదిద్దరూ గౌడపాదియ భాష్యదల్లి ఉక్కవాగిదే. అజుఫనను పరచుక్కద స్ఫురాపవన్న నిరూపిసి, అదన్న తిలిందోడనే మానవను సంసార బింధనదింద ముక్కనాగువనష్టే! ఆదన్న తిలిసిశోడు ఎందు భగవంతనన్న కేళిశోళ్లత్తానే. బుక్కస్ఫురాపవన్న తానే హేళి మత్తే ఆదన్నే తిలిసిశోడు ఎందు కేళువుదు స్ఫుర్లు విలక్షణవాగి కాణుత్తదే. తృక్షష్టను ఆ విషయవేనన్న ప్రస్తావిసదే బుక్కస్ఫురాపవన్న, జ్ఞానసాధనవన్న, ముక్కన స్త్రీయన్న స్ఫుర్పవాగి తిలిసిశోడుత్తానే. ఈ గ్రంథవు భగవద్గీతయంతే కలవారు విధగళల్లి విస్తుతవాగిల్ల, ప్రకృత్తిక్క ఎష్టు ఆవళ్కచ్చోఏ ఆష్టు మాత్ర, ఇల్లి స్ఫుర్పవాగి నిరూపితవాగిదే. ఒట్టీనల్లి ముముక్షుగళు ఆవళ్కవాగి ఓదబేశాద గ్రంథవిదు.

ఒందు వితోపవేనేందరే భగవద్గీతయల్లిరువంతే ఇల్లిరువ వాక్యరచనే లలితవూ సులభవూ ఆగిల్ల. వ్యుక్తరణ విరుద్ధ ప్రయోగగళు బకళ ఇవే. అవు ఆషాప్రయోగగళిందు హేళబహుదాదరూ వాక్యగళల్లి వితోపణ వితోష్టగళ హోందాణికి సమప్ఫకవాగిల్ల. కెలవు శోకగళల్లి కత్తుపద, కమ్ఫపద, కీయాపదగళిగి సామంజస్య శూడువుదిల్ల. భాష్యదల్లి ఇదన్న తోరిసిద్దరూ శోర్లికద తాత్పర్యవన్న స్ఫుర్పవాగి బరెదిద్దారే. అదన్ననుసరిసి నమ్మి కన్నడ అనువాదవన్న బరెయలాగిదే – ఎంచుదన్న ఓదుగరు గమనిసబేశు.

ఇల్లి హేళబేశాద ఒందు వితోప ఉంటు. ‘అనుగీతా’ ఎంబ ఒందు గ్రంథ ప్రసిద్ధవాగిదే. అదు మహాభారతద ఆశ్వమేధిక పవఫదల్లి దొరియత్తదే. ఈ ఉత్తరగితయ గౌడపాదియ భాష్యదల్లి బరెద పూప్ఫసంగతియు అనుగీతిగే మోదలు మూలగ్రంథదల్లియే బిందిదే. అజుఫనను శ్రీ కృష్ణన్న కురితు “భగవనో, నీను యుద్ధప్రసంగదల్లి విస్తారవాగి అధ్యాత్మ విచారపవన్న ఉపదేశిసిద్దియే. నాను యుద్ధద కారణదింద వ్యుక్తులజిత్తనాగిదే. నిన్న ఉపదేశవన్న సరియాగి గ్రహిసలిల్ల. అదన్న ఈగ ఉపదేశిసు” ఎందు ప్రాధ్రిసుత్తానే. ఆగ తృక్షష్టను

ಹುಟ್ಟಿತನಾಗಿ “ದುಮೇರ್ಥಾ ಹ್ಯಾಸಿ ಪಾಂಡವ – ಅಜುರ್ನ, ನೀನು ಬುದ್ಧಿಹೀನ. ಆಗ ನಾನು ನಿನಗೋಷ್ಠರ ಯೋಗಯುಕ್ತಚಿತ್ತನಾಗಿ ಆವಿಷ್ಟನೋ ಎಂಬಂತೆ ಅಧ್ಯಾತ್ಮ ವಿಚಾರವನ್ನು ವಿವರವಾಗಿ ಹೇಳಿದೆನು. ಈಗ ಆ ರೀತಿ ಹೇಳಲು ನನ್ನಿಂದಲೇ ಆಗದು !” ಎಂದು ಭೇಡಿಸುತ್ತಾನೆ. ಅನಂತರ ಅನುಕಂಪಯಿಂದ ಅನುಗೀತೆಯನ್ನು ಹೇಳುತ್ತಾನೆ.

ಹೀಗಿರುವಾಗ ಮತ್ತೆ ಈ ಉತ್ತರಗಿಂತೆ ಬರಲು ಕಾರಣವೇನು. ಮತ್ತೆ ಅಜುರ್ನನು ಇದೇ ವಿಷಯವನ್ನು ಕೇಳುವಪ್ಪು ಮರುಳನಲ್ಲ. ಕೇಳಿದರೂ ಶ್ರೀಕೃಷ್ಣನು ಹೇಳುತ್ತಿರಲಿಲ್ಲ !

ಮಹಾಭಾರತದ ಯಾವ ಪ್ರತಿಯಲ್ಲಿಯೂ ನನಗೆ ಈ ‘ಉತ್ತರಗಿಂತೆ’ ದೊರೆಯಲ್ಲಿಲ್ಲ. ಹರಿವಂಶದಲ್ಲಿಯೂ ಸಿಗಲಿಲ್ಲ. ಯಾವ ವಿದ್ಯಾಂಸರಿಂದಲೂ ಸಮರ್ಪಕವಾದ ಉತ್ತರ ದೊರೆಯಲ್ಲಿಲ್ಲ. ಆದ್ದರಿಂದ ನನ್ನ ಉಹಳೆ ಹೀಗಿದೆ –

ಈ ಉತ್ತರಗಿಂತೆಯು ಲೋಕಪ್ರಸಿದ್ಧವಾಗಿರುವುದರಿಂದಲೂ ಶ್ರೀ ಗೌಡಪಾದೀಯ ವ್ಯಾಖ್ಯಾನವಿರುವುದರಿಂದಲೂ ಪ್ರಮಾಣಕವೇ ಹೌದು. ಅನುಗೀತೆಯ ಕಡೆಯಲ್ಲಿ ಇದರಲ್ಲಿರುವ ಮೂರು ಅಧ್ಯಾಯಗಳು ಬಂದಿರಬೇಕು. ಆದ್ದರಿಂದಲೇ ಈ ಉತ್ತರಗಿಂತೆಗೆ ಪೂರ್ವಸಂಗತಿ ದೊರೆಯುವುದಿಲ್ಲ. ನೇರವಾಗಿ “ಅಜುರ್ನ ಉವಾಚ” ಎಂದು ಆರಂಭಿಸಿದೆ. ಇದು ಮಹಾಭಾರತದ ಇನ್ನೊಂದು ಕಡೆಯಲ್ಲಿ ಬಂದಿದ್ದರೆ ಪೂರ್ವಸಂಗತಿ ಇರಬೇಕಾಗಿತ್ತು. ಅಲ್ಲದೆ ಅಜುರ್ನನೇ ಪರಬ್ರಹ್ಮಸ್ವರೂಪವನ್ನು ವಿಸ್ತಾರವಾಗಿ ಹೇಳಿದ್ದಾನೆ. ಇದು ಆತನಿಗೆ ಮೊದಲು ತಿಳಿದದ್ದುಹೇಗೆ ? ಅನುಗೀತೆಯನ್ನು ಉಪದೇಶಿಸಿದ ಮೇಲೆ ಪೂರ್ವಸಂಸ್ಕಾರದ ಬಲದಿಂದ ಭಗವದ್ವಿತೀಯಲ್ಲಿ ಹೇಳಿದಂತೆ ಬ್ರಹ್ಮದ ಸ್ವರೂಪ ಅವನಿಗೆ ಸ್ವತಮಾಗಿದೆ. ಆದ್ದರಿಂದ ಬ್ರಹ್ಮನಿಷ್ಠೆಯ ಉತ್ತರದಲ್ಲಿ ಆತ್ಮಸ್ವರೂಪವನ್ನು ಬಲವನು ಹೇಗಿರುತ್ತಾನೆ ಎಂಬುದನ್ನು ಭಗವಂತನು ವಿಸ್ತಾರವಾಗಿ ಹೇಳಿದ್ದಾನೆ. ಮೂರನೆಯ ಅಧ್ಯಾಯದಲ್ಲಿ ಕೇವಲ ಹದಿನೆಂಟು ಶೈಲ್ಕಂಗಳಿವೆ. ಯಾವ ಅಧ್ಯಾಯವೂ ಇಷ್ಟಾಚಿಕ್ಕಾದಾಗಿ ಇರಲಾರದು. ಈ ಹದಿನೆಂಟು ಶೈಲ್ಕಂಗಳಾದ ಮೇಲೆ ಮಹಾಭಾರತದ ಕಥೆ ಮುಂದುವರಿದಿರಬೇಕು.

ಈ ಉತ್ತರಗಿಂತೆಯ ವಿಷಯವು ಬಹಳ ಪ್ರೌಢವಾದ್ದರಿಂದ ಓದುಗರಿಗೆ ಅನುಕೂಲವಾಗಲೇಂದೂ, ಅಧ್ಯಾಯನಯೋಗ್ಯವಾಗಿದೆಯೆಂದೂ ಭಾವಿಸಿ ಯಾರೋ ಪೂರ್ವಜರು ಈ ಮೂರು ಅಧ್ಯಾಯಗಳನ್ನೂ ಪ್ರತ್ಯೇಕಿಸಿ ಬರೆದುಕೊಂಡು ಅಧ್ಯಾಯನ ಅಧ್ಯಾಪನಗಳಲ್ಲಿ ತೊಡಗಿರಬೇಕು. ಅನುಗೀತೆಯ ಉತ್ತರದಲ್ಲಿ ಬಂದಿದ್ದರಿಂದ ‘ಉತ್ತರ ಗಿಂತೆ’ ಎಂಬ ವ್ಯವಹಾರ ಬಂದಿದೆ. ಇದು ಪ್ರಕ್ರಿಯೆಯಲ್ಲ. ಆದ್ದರಿಂದಲೇ ಇದರಲ್ಲಿ ಅನೇಕ ಆರ್ಥಿಕಪ್ರಯೋಗಗಳು ಕಂಡುಬರುತ್ತವೆ. ಇದು ನನ್ನ ಅಭಿಪ್ರಾಯ. ವಿದ್ಯಾಂಸರು ಪರಿಶೀಲಿಸಬೇಕು.

ಈ ಗ್ರಂಥವು ಶ್ರೀಯೋಭಿಲಾಷಿಗಳಿಗೆ ತುಂಬ ಉಪಯುಕ್ತವಾದದ್ದು. ಅವರೆಲ್ಲರೂ ಇದನ್ನು ಮನನ ಮಾಡಿ ಭಗವತ್ಸುಪೇಗೆ ಪಾತ್ರಾಗಲೆಂದು ಹಾರ್ಡೆಸ್ಟ್‌ನೇ.

ಉದ್ದುಪಿವಾಸಿಗಳಾದ ಶ್ರೀ ಹರಿಶ್ ಶೆಣ್ಣೆ ಅವರು ಈ ಗ್ರಂಥವನ್ನು ನನಗೆ ಕಳಿಸಿ ಶ್ರೀ ಗೌಡಪಾದೀಯ ಭಾಷ್ಯದ ಭಾವಾನುವಾದವನ್ನು ಕನ್ನಡದಲ್ಲಿ ಬರೆದು ಕೊಡಬೇಕೆಂದು ಕೇಳಿಕೊಂಡರು. ವಯೋನಿಮಿತ್ತದಿಂದಲೂ ದೃಷ್ಟಿಯೋಂದ ದಿಂದಲೂ ಬಳಲುತ್ತಿರುವ ನನಗೆ ಈ ಕಾರ್ಯವು ಕ್ಷಿಷ್ಟವೆಂದು ತೋರಿತು. ಆದರೂ ಶ್ರೀ ಶೆಣ್ಣೆ ಅವರ ಪ್ರೀತಿ-ವಿಶ್ವಾಸಗಳಿಗೂ ಒತ್ತಾಯಕ್ಕೂ ಮಣಿದು ಈ ಕಾರ್ಯವನ್ನು ಯಥಾವುತ್ತಿಯಾಗಿ ನಡೆಸಿದಾಗಿದೆ. ಅನುವಾದದಲ್ಲಿ ನಾನು ಎಲ್ಲಾದರೂ ಮುಗ್ಗಿಸಿರಬಹುದು. ವಿದ್ವಾಂಸರಾದ ವಾಚಕರು ಅದನ್ನು ಮನ್ನಿಸುಬೇಕಾಗಿ ಪ್ರಾರ್ಥಿಸುತ್ತೇನೆ.

ಸಾಂಖ್ಯಕಾರಿಕಾ ಭಾಷ್ಯವನ್ನು ಅನುವಾದಿಸುವಾಗ ನನ್ನ ಮಿಶ್ರರಾದ ಯಲ್ಲಾಪುರ ಕ್ಷಿಷ್ಟಶರ್ಮಾ ಅವರು ಮನಗೆ ಬಂದು ನಾನು ಹೇಳಿದಂತೆ ಬರೆದುಕೊಟ್ಟು ಉಪಕಾರ ಮಾಡಿರುತ್ತಾರೆ. ಅದೇ ರೀತಿಯಲ್ಲಿ ಈ ಉತ್ತರಗೀತಾ ಭಾಷ್ಯವನ್ನು ಅನುವಾದಿಸುವಲ್ಲಿ ಬರವಣಿಗೆಯಲ್ಲಿ ನನಗೆ ಪೂರ್ಣ ಸಹಕಾರ ನೀಡಿದಾರೆ. ಅವರಿಗೂ ಅವರ ಕುಟುಂಬದವರಿಗೂ ಭಗವಂತನು ಶ್ರೀಯಸ್ಸನ್ನು ನೀಡಿ ಅನುಗ್ರಹಿಸಲೆಂದು ಹಾರ್ಡೆಸ್ಟ್‌ನೇ. ಈ ಕಾರ್ಯವನ್ನು ನನಗೆ ವಹಿಸಿ ನನ್ನಲ್ಲಿ ಪ್ರೀತ್ಯಾದರಗಳನ್ನು ತೋರಿಸಿರುವ ಶ್ರೀ ಹರಿಶ್ ಶೆಣ್ಣೆ ಅವರಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ.

ಚೆಂಗಳಾರು – 35

24-10-2008

ಇತೀ ಸಜ್ಜನ ವಿಧೇಯ  
ವಿದ್ವಾನ್ ಎನ್. ರಂಗನಾಥ ಶರ್ಮ

॥ ಶ್ರೀ ॥

ಶ್ರೀ ಗೌಡಪಾದಾಚಾರ್ಯ ವಿರಚಿತ  
ದೀಪಿಕಾಟೀಕಾ ಸಹಿತ  
ಉತ್ತರಗೀತಾ ಪ್ರವಚನ  
(ಕನ್ನಡ ಅನುವಾದ)

ಶ್ರೀ ಗಣೇಶಾಯ ನಮಃ

ಅಧಿಂಡಂ ಸಚ್ಚಿದಾನಂದಮವಾಜ್ಞನಸಗೋಚರಂ ।  
ಆತ್ಮಾನಮಖಿಲಾಧಾರಮಾಶ್ರಯೇಷ್ಟಿದ್ದಯೇ ॥

ಅರ್ಜುನ ಉವಾಚ -

ಯದೇಕं ನಿಷ್ಕಲಂ ಬ್ರಹ್ಮ ವ್ಯಾಮಾತೀತಂ ನಿರಜನಮ् ।  
ಅಪ್ರತಕ್ರ್ಯಮವಿಜೇಯ ವಿನಾಶಾತ್ಯತ್ತಿವರ್ಜಿತಮ् ॥ ೧ ॥

ಅಜ್ಞನನು ಭಾರತ ಯುದ್ಧದ ಆರಂಭದಲ್ಲಿ ಶ್ರೀಕೃಷ್ಣನಿಂದ ಉಪದಿಷ್ಟವಾದ “ಅಶೋಽಜ್ಯಾನನ್ನಾಶೋಽಷ್ಟುಮ್” ಇತ್ಯಾದಿ ಭಗವದೀತಾ ವಚನವನ್ನ ಮರೆತು ಬಿಟ್ಟಿದ್ದನು. ವಿಷಯಭೋಗಾಸಕ್ತ ಮನಸ್ಸಿನಿಂದ ವಿಸ್ಮೃತವಾದ ಆತ್ಮತತ್ತ್ವದ ವಿಚಾರವನ್ನು ಮತ್ತೆ ತಿಳಿಯಬೇಕೆಂದು ಬಯಸಿ ಶ್ರೀಕೃಷ್ಣ ಭಗವಂತನನ್ನು ಕುರಿತು ಈ ರೀತಿ ಹೇಳಿದನು -

ಹೇ ಕೇಶವ ! ಯಾವ ಆತ್ಮತತ್ತ್ವವನ್ನು ಅರಿತುಕೊಂಡೊಡನೆ ಮಾನವನು ಮುಕ್ತನಾಗುತ್ತಾನೋ ಅಂತಹ ಆತ್ಮಸ್ವರೂಪವನ್ನು ಈಗ ತಿಳಿಸಿಕೊಡು. ಯಾವುದು ಏಕವಾಗಿಯೋ ಇರುತ್ತದೆಯೋ, ಅವಯವರಹಿತವಾಗಿದೆಯೋ, ಆಕಾಶವೇ ಅಂತ್ಯವಾದ ಇಪ್ಪತ್ತನಾಲ್ಕು ತತ್ತ್ವಗಳನ್ನು ಮೀರಿದೆಯೋ ಸ್ವಯಂಪ್ರಕಾಶವೋ, ತರ್ಕಕ್ಕೆ ನಿಲುಕುವುದಿಲ್ಲವೋ, ಯಾವ ಪ್ರಮಾಣಕ್ಕಾ ನಿಲುಕಿದರುವುದೋ, ಉತ್ತರಿ, ವಿನಾಶವಜ್ಞತವೋ ಅಂತಹ ಆತ್ಮಸ್ವರೂಪವನ್ನು ಹೇಳು.

ಶ್ರೀ ಗೌಡಪಾದೀಯ ವ್ಯಾಖ್ಯಾನ ಸಹಿತ ಉತ್ತರಗೀತಾ ಪ್ರವಚನ

2

1. ಏಕಂ = ಸಜಾತೀಯ ವಿಜಾತೀಯ ಸ್ವಂತ ಭೇದರಹಿತ.
2. ನಿಷ್ಠಲಂ = ಕಲಾ = ಅವಯವ.
3. ಅವೃಕ್ತ, ಮಹಾ, ಅಹಂಕಾರ, ಪಂಚತನ್ಯಾತ್ರಗಳು, ಪಂಚಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಮನಸ್ಸು, ಪ್ರಾಣಿಯಿಂದ ವ್ಯೋಮದವರೆಗಿನ ಪಂಚ ಮಹಾಭೂತಗಳು - ಇವಿಟ್ಟು ಇಪ್ಪತ್ತನಾಲ್ಕು ವಸ್ತುಗಳು. ಇವುಗಳಿಗೆ ಅತೀತವಾದದ್ದು ಬ್ರಹ್ಮ.

ಕಾರಣ ಯोಗನಿರ್ಮಿತ ಹೆತುಸಾಧನವರ್ಜಿತಮ् ।

ಹೃದಯಾಂಬುಜಮಧ್ಯಸ್ಥ ಜ್ಞಾನಜ್ಯೋಯಸ್ವರೂಪಕಮ् ।

ತತ್ಕಣಾದೇವ ಮುಚ್ಯೇತ ಯಜ್ಞಾನಾದಬ್ರಾಹಿ ಕೇಶವ ॥ २ ॥

ಮತ್ತು ಸರ್ವೋರ್ಥತ್ವತ್ತಿಗೆ ಕಾರಣವಾದದ್ದೂ, ಇನ್ನೊಂದರ ಸಂಬಂಧವಿಲ್ಲದ್ದೂ, ನಿಮಿತ್ತಕಾರಣವಾಗಲಿ ಉಪಾದಾನಕಾರಣವಾಗಲಿ ಇಲ್ಲದ್ದೂ, ಹೃದಯಕ್ಕುಲದ ಮಧ್ಯದಲ್ಲಿ ನೆಲೆಸಿರುವುದೂ, ಸ್ವಯಂ ಜಾನಾನಸ್ವರೂಪವೂ ಜ್ಞೇಯವಾದ ವಿಷಯಸ್ವರೂಪವೂ ಆದ ಬ್ರಹ್ಮದ ವಿಷಯವನ್ನು ಹೇಳು.

1. ಪ್ರತಿಯೊಂದು ವಸ್ತುವಿಗೂ ನಿಮಿತ್ತಕಾರಣವೂ ಉಪಾದಾನಕಾರಣವೂ ಇರುತ್ತದೆ. ಗಡಿಗೆಗೆ ಕುಂಬಾರನು ನಿಮಿತ್ತಕಾರಣ. ಮಣ್ಣ ಉಪಾದಾನ ಕಾರಣ. ಬ್ರಹ್ಮವು ಅನಾದಿಯಾದ್ದರಿಂದ ಇದಕ್ಕೆ ಈ ಎರಡು ಕಾರಣಗಳೂ ಇರುವುದಿಲ್ಲ.

ಶ್ರೀ ಭಗವಾನುವಾಚ -

ಸಾಥು ಪೃಷ್ಠ ಮಹಾಬಾಹಾ ಬೃದ್ಧಿಮಾನಸಿ ಪಾಣ್ಡವ ।

ಯನ್ಮಾ ಪೃಂಛಸಿ ತತ್ವಾರ್ಥಮಶೋಷ ಪ್ರವದಾಂತಹಮ् ॥ ३ ॥

ಅಜುರ್ ನನು ಈ ರೀತಿ ಪ್ರಶ್ನೆ ಮಾಡಲಾಗಿ ಭಗವಾನ್ ಶ್ರೀಕೃಷ್ಣನು ಸಂತೋಷದಿಂದ ಅಜುರ್ ನನನ್ನು ಅಭಿನಂದಿಸುತ್ತಾ ಹೀಗೆಂದನು -

ಮಹಾಬಾಹು - ಪಾಂಡವ, ಸರಿಯಾದ ಪ್ರಶ್ನೆಯನ್ನೇ ಕೇಳಿದೆ. ನೀನು ಬುದ್ಧಿವಂತ. ಯಾವ ಪರಮ ತತ್ತ್ವವನ್ನು ನೀನು ಕೇಳುತ್ತಿದ್ದೀರೋ ಅದೆಲ್ಲವನ್ನೂ ಸ್ವಷ್ಟವಾಗಿ ತಿಳಿಯವಂತೆ ಹೇಳುವೆನು, ಕೇಳು.

ಆತ್ಮಮನ್ತರಸ್ಯ ಹಂಸಸ್ಯ ಪರಸ್ಪರಸಮನ್ವಯಾತ್ ।

ಯೋಗೇನ ಗತಕಾಮಾನಾಂ ಭಾವನಾ ಬ್ರಹ್ಮ ಚಕ್ಷತे ॥ ४ ॥

ಆಶ್ಚೈನಲ್ಲಿ ತಾತ್ಪರ್ಯವುಳ್ಳ ಪ್ರಣವವೆಂಬ ಮುಂತ್ರಕೂ ಹಂಸನಾದ ಪರಮಾತ್ಮನಿಗೂ ಅನ್ಯೋನ್ಯ ಸಮನ್ವಯವಾಗುವುದರಿಂದ, ಯೋಗಿಗಳಿಗಿಂದ ಕಾಮಾದಿಷ್ಟವರ್ಗಗಳನ್ನು ಜಯಿಸಿದ ಜ್ಞಾನಿಗಳ ಭಾವನೆಯೇ ಬ್ರಹ್ಮವೆಂದು ಬಲ್ಲವರು ಹೇಳುತ್ತಾರೆ.

1. ಆಶ್ಚೈನಿಧಕವಾದ ಮುಂತ್ರವೆಂದರೆ ಪ್ರಣವ. ಅದೇ ಓಂಕಾರ.
2. ಹಂತಿ ಸಂಸಾರಂ ಇತಿ ಹಂಸಃ = ಸಂಸಾರ ಬಂಧನವನ್ನು ನಾಶಗೊಳಿಸುವ ಪರಮಾತ್ಮೆ ಎಂದರ್ಥ.
3. ಪ್ರಣವಕೂ ಪರಮಾತ್ಮನಿಗೂ ಭೇದವಿಲ್ಲ. ಅಭಿಧೀಯಗಳಿಗೆ ಎಂದರೆ ಶಭಾಧ್ಯಕ್ಷಗಳಿಗೆ ಅಭೇದವುಂಟು. ಯೋಗಿಗಳಿಗೆ ಗೋಚರಿಸುವ ಓಂಕಾರವೇ ಬ್ರಹ್ಮವೆಂದು ತಾತ್ಪರ್ಯ.
4. ಕಾಮ, ಕೌರಿಧ, ಲೋಭ, ವೋಹ, ಮದ, ಮಾತ್ಪರ್ಯವೆಂಬ ಅರಿಷ್ಟವರ್ಗವನ್ನು ಇಲ್ಲಿ ಕಾಮ ಎಂಬ ಶಬ್ದದಿಂದ ಗೃಹಿಸಲಾಗಿದೆ.
5. ಭಾವನಾ ಎಂದರೆ ಜ್ಞಾನಗೋಚರ ಎಂದು ತಾತ್ಪರ್ಯ.

ಶರೀರಿಣಾಮಜಸ್ಯಾನಂ ಹಂಸತ್ವं ಪಾರದರ್ಶನಮ् ।

ಹಂಸಾ ಹಂಸಾಕ್ಷರಂ ಚैವ ಕೂಟಸ್ಥಂ ಯತ್ತದಕ್ಷರಮ् ॥ ५ ॥

ತದ್ವಿದ್ವಾನಕ್ಷರಂ ಪ್ರಾಪ್ಯ ಜಹಾನ್ಮರಣಜನ್ಮನಿ ॥ ६ ॥

ಜನ್ಮರಹಿತನಾದ ಜೀವನಿಗೆ ಅವಧಿಭೂತವಾದದ್ದು ಹಂಸ. ಇದೇ ಪರಬ್ರಹ್ಮ. ಶರೀರಧಾರಿಗಳಾದ ಜೀವರಿಗೆ ಪರಮಜ್ಞಾನವಾದದ್ದು ಹಂಸ. ಎಂದರೆ ಬ್ರಹ್ಮ. ಏವಂ ಚ ಬ್ರಹ್ಮ ಮತ್ತು ಪ್ರಣವ ಇವರಡಕ್ಕೂ ಕೂಟಸ್ಥವಾದ ಎಂದರೆ ಸಾಕ್ಷಿಭೂತವಾದ ಪ್ರತ್ಯಾಗಾತ್ಮವೇ ಅಕ್ಷರವನಿಸುತ್ತದೆ. ಜ್ಞಾನಿಯು ಈ ಅಕ್ಷರವನ್ನು ತಿಳಿದಾಗ ಜನನ ಮರಣಗಳರಡನ್ನೂ ತ್ಯಜಿಸಿಬಿಡುತ್ತಾನೆ – ಎಂದರೆ ಮುಕ್ತನಾಗುತ್ತಾನೆ.

ವಿವರಣೆ = ಜೀವನು ಜನ್ಮರಹಿತನಾಗಿದ್ದಾನೆ. ಈತನ ಮೂಲಸ್ವರೂಪವು ಬ್ರಹ್ಮವಾಗಿದೆ. ಇವರಡಕ್ಕೂ ಪ್ರತ್ಯಾಗಾತ್ಮನು ಸಾಕ್ಷಿಭೂತನಾಗಿದ್ದಾನೆ. ಈ ಕೂಟಸ್ಥನೇ ಪರಬ್ರಹ್ಮ. ಇದನ್ನು ತಿಳಿದವನು ಮುಕ್ತನಾಗುತ್ತಾನೆ ಎಂದು ತಾತ್ಪರ್ಯ.

1. ಕೂಟಸ್ಥ = ಕೂಟ ಎಂದರೆ ಮಾಯ. ಇದರಲ್ಲಿ ಅಧಿಷ್ಟತನಾದವನು ಪರಮಾತ್ಮೆ.

**ಕಾಕಿಮುಖಕಕಾರಾನ್ತ ಉಕಾರಶ್ವेतನಾಕೃತಿಃ ।**

**ಅಕಾರಸ್ಯ ಚ ಲುಪ್ತಸ್ಯ ಕೋರ್ಥಃ ಸಂಪ್ರತಿಪದ್ಯತे ॥ ೭ ॥**

(ಕಾಕೀಮುಖ) – ಎಂದು ಆರಂಭವಾಗುವ ಏಳನೆಯ ಶೈಲೀಕವು ಕೊಟ್ಟುಕೊಂಡಂತೆ ತುಂಬ ಕರಿಣವಾಗಿದೆ. ಇದರ ಅರ್ಥವನ್ನು ತಿಳಿಸುವುದೂ ಕಷ್ಟ ತಿಳಿದುಕೊಳ್ಳುವುದೂ ಕಷ್ಟ. ಆದ್ದರಿಂದ ಗೌಡಪಾದೀಯ ಭಾಷ್ಯಕ್ಕೆ ಅಲ್ಲಲ್ಲಿ ಕೆಲವು ಮಾತುಗಳನ್ನು ಸೇರಿಸಿ ಅರ್ಥವನ್ನು ಬರೆಯಲಾಗುವುದು.)

ಕ = ಸುಖ, ಆಕ = ದುಃಖ, ಕಾಕವೆಂದರೆ ಸುಖ-ದುಃಖಗಳು. ಇವುಗಳನ್ನುಳ್ಳವನು ಕಾಕೀ-ಜೀವಾತ್ಮೆ. ಉಳ್ಳವನು ಎಂಬ ಅರ್ಥದಲ್ಲಿ ‘ಇನ್’ ಪ್ರತ್ಯೇಯವು ಬಂದು ಕಾಕೀ ಶಬ್ದವು ನಿಷ್ಣವಾಗಿದೆ. ಕಾಕಿಯ ಮುಖ ಕಾಕೀಮುಖ. ಕಾಕಿಮುಖ ಎಂದು ಇಕಾರವು ಹುಸ್ತವಾಗಬೇಕಾಗಿತ್ತು. ದೀಘರ್ವವಿರುವುದು ಆರ್ಥಿಕವು.

ಇಲ್ಲಿ ಮುಖ ಶಬ್ದಕ್ಕೆ ಮುಖಿಸ್ಥಾನದಲ್ಲಿರುವ ಬಿಂಬ ಎಂದರ್ಥ. ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡಾಗ ಮುಖವು ಬಿಂಬ ಎನಿಸುತ್ತದೆ. ಕನ್ನಡಿಯಲ್ಲಿ ಕಾಣಿಸುವ ಆಕ್ಷತಿಯು ಪ್ರತಿಬಿಂಬ. ಪರಬ್ರಹ್ಮವು ಬಿಂಬ. ಜೀವನು ಅದರ ಪ್ರತಿಬಿಂಬ. ವಿದ್ಯೆಯು ನಡುವೆ ಕನ್ನಡಿ ಇದ್ದಂತೆ. ಏವಂಚ ಕಾಕೀಮುಖ ಎಂದರೆ ಜೀವಾತ್ಮನ ಬಿಂಬವಾದ ಪರಬ್ರಹ್ಮ ಎಂದರ್ಥ.

ಲೋಕದಲ್ಲಿ ಒಂದು ಹೇಳಿಕೆಯಂಟು. ಕಾಗೆಗೆ ಒಂದೇ ಕಣ್ಣ ಇರುತ್ತದೆಯೆಂದೂ ಕಾಗೆ ಎಡಕ್ಕೆ ನೋಡಿದಾಗ ಕಣ್ಣ ಎಡಗಡೆಯ ಸಾಫಕ್ಕೂ ಬಲಕ್ಕೆ ನೋಡಿದಾಗ ಕಣ್ಣ ಬಲಗಡೆಯ ಸಾಫಕ್ಕೂ ಸರಿದಾಡುತ್ತದೆಯಂತೆ! ಇದಕ್ಕೆ ‘ಕಾಕಾಕೀ ಗೋಳಕ ನ್ಯಾಯ’ ಎಂದು ಹೆಸರು. ಈ ನ್ಯಾಯದಂತೆ ಶೈಲೀಕದಲ್ಲಿರುವ ಮುಖ ಶಬ್ದವನ್ನು ಈಗ ಇನ್ನೊಂದು ಕಡೆಗೆ ಅನ್ನಯಿಸಬೇಕು. ಮುಖ ಶಬ್ದಕ್ಕೆ ‘ಪೂರ್ಧಮಿಕ’ – (ಆದಿಯಲ್ಲಿರುವ) ಎಂಬ ಅರ್ಥವೂ ಇದೆ. ಶೈಲ್ಪದಿಂದ ಈ ಅರ್ಥವನ್ನೂ ಇಲ್ಲಿ ಗ್ರಹಿಸಬೇಕು. ಆಗ ‘ಕಾಕೀಮುಖ’ ಎಂದರೆ ಕಾಕೀ ಶಬ್ದದ ಆದಿಯಲ್ಲಿರುವ – ಎಂದರ್ಥ. ‘ಕಾಕೀಮುಖ ಕಾರಾತ’ ಎಂದರೆ ಹಾಗೆ. ಆದಿಯಲ್ಲಿರುವ ಕಕಾರದ ಮುಂದಿರುವ ‘ಅಕಾರ’ ಎಂದು ಅರ್ಥ. ಮುಖ ಶಬ್ದಕ್ಕೆ ಅಗ್ರದಲ್ಲಿರುವ (ಮುಂದಿರುವ) ಎಂಬ ಇನ್ನೊಂದು ಅರ್ಥವೂ ಉಂಟು. ಕಾಕೀ ಶಬ್ದದ ಮುಂದಿರುವ ‘ಮಕಾರ’ವೆಂದು ಇನ್ನೊಂದು ಅರ್ಥ. ‘ಉಕಾರ’ವನ್ನು ಶೈಲೀಕದಲ್ಲಿಯೇ ಹೇಳಿದೆ. ಏವಂಚ ‘ಅ ಉ ಮಾ’ ಎಂಬ ಮೂರು ಆಕ್ಷರಗಳನ್ನು ಹೇಳಿದಂತಾಯಿತು. ಇವುಗಳ ಅರ್ಥವೇನೆಂಬುದನ್ನು ನೋಡೋಣ.

ಪಂಚೀಕೃತ ಪಂಚಮಹಾಭೂತಗಳು, ಅವುಗಳ ಕಾರ್ಯಗಳು ವಿರಾಟ್ ಎನಿಸುತ್ತವೆ. ಇದು ಆತ್ಮನ ಸೂಳಲ ಶರೀರ. ಇಂದ್ರಿಯಗಳಿಂದ ವಸ್ತುಗಳನ್ನು

ತಿಳಿಯುವುದೇ ಜಾಗರಿತ - ಎಚ್ಚರ. ಇದಕ್ಕೆ ಅಭಿಮಾನಿಯಾದ ಆತ್ಮನೇ ವಿಶ್ವ. ಈ ಮೂರು ಅಕಾರದ ಅರ್ಥ. ಉಕಾರವೆಂದರೆ, ಚೇತನಾಕೃತಿ: ಎಂಬಲ್ಲಿ ಆಕೃತಿ ಶಬ್ದಕ್ಕೆ ವಾಚಕವೆಂದರ್ಥ. ಪಂಚೀಕೃತವಾಗದ ಎಂದರೆ ಅಪಂಚೀಕೃತವಾದ ಪಂಚ ಮಹಾಭಾಗಗಳು. ಅವುಗಳೇ ಶಬ್ದತನ್ವಾತ್ಮೆ, ಮುಂತಾದ ಪಂಚ ತನ್ವಾತ್ಮಗಳು. ಇವು ಮತ್ತು ಜಾಣಿಸೇಂದಿಯ ಕೆಮೇರಿಂದಿಯಗಳು ಮನೋಭಿಧಿಗಳು. ಒಟ್ಟು ಈ ಹದಿನೇಳು ತತ್ತ್ವಗಳು ಆತ್ಮನ ಲಿಂಗಶರೀರ. ಈ ಲಿಂಗಶರೀರಗೆ ಹಿರಣ್ಯಗಭ ಎಂದು ಹೆಸರು. ಇದೇ ಆತ್ಮನ ಸೂಕ್ಷ್ಮಶರೀರ ಎಂದೂ ಉಕ್ತವಾಗಿದೆ. ಕನಸಿನಲ್ಲಿ ಜಾಗರಿತದ ಸ್ವರಣಯಂಟಾಗುತ್ತದೆ. ಏವಂಚ ಕನಸು ಮತ್ತು ಸೂಕ್ಷ್ಮಶರೀರವುಳ್ಳವನು ತೇಜಸ್. ಈ ಮೂರು ಉಕಾರದ ಅರ್ಥ. ಇಲ್ಲಿ ಕಾಕೀಮುಖ ಶಬ್ದದ ಉಕಾರಕ್ಕೆ ಹಿಂದಿರುವ ಮಹಾರವಿದೆಯಷ್ಟೆ ಇದಕ್ಕೆ ಆತ್ಮನ ಅಜಾಣನ ಎಂದರ್ಥ. ಇದನ್ನು ಅವ್ಯಾಕೃತ ಎಂದು ಹೇಳುತ್ತಾರೆ. ಖದ್ದ ಬ್ರಹ್ಮಜಾಣನದಿಂದ ಮಾತ್ರ ಈ ಅಜಾಣನವು ತೊಲಗುತ್ತದೆ. ಈ ಅಜಾಣನದಿಂದಲೇ ಸುಷುಪ್ತಿಯಂಟಾಗುತ್ತದೆ. ಅಜಾಣನ ಮತ್ತು ಸುಷುಪ್ತಿಗಳಿಗೆ ಅಭಿಮಾನಿಯಾದ ಆತ್ಮನಿಗೆ ಪ್ರಾಜ್ಞ ಎಂದು ಹೆಸರು. ಅಜಾಣನ, ಸುಷುಪ್ತಿ (ನಿದ್ರೆ) ಪ್ರಾಜ್ಞ - ಇವು ಮೂರು ಮಹಾರದ ಅರ್ಥ. ಓಂ ಎಂಬಲ್ಲಿ ಅಕಾರವು ಉಕಾರದಲ್ಲಿಯೂ, ಉಕಾರವು ಮಹಾರದಲ್ಲಿಯೂ, ಮಹಾರವು ಓಂಕಾರವೇ ಪರಬ್ರಹ್ಮ. ಹೊಣಿಧರ್ಥ : = ಕಾರದ ಮುಂದಿರುವ ಅಕಾರದ ಅರ್ಥವಾದ ವಿಶ್ವನೆಂಬ ಜೀವನು ಹಿಂದೆ ಹೇಳಿದ ಪರಬ್ರಹ್ಮವೇ ಸಂಪ್ರತಿಪದ್ಧತೇ - ಆಗುತ್ತಾನೆ.

“ಅಯಮಾತ್ಮಾ ಬ್ರಹ್ಮಃ” “ಸ ಯಶ್ವಾಯಂ ಪ್ರರುಣೇ, ಯಶ್ವಾಸಾವಾದಿತ್ಯೇ ಸ ಏಕಃ” “ತತ್ತ್ವಮಸಿ” “ಅಹಂ ಬ್ರಹ್ಮಸ್ಮಿ” ಇತ್ಯಾದಿಶ್ರುತಿಗಳು ಜೀವಾತ್ಮ ಪರಮಾತ್ಮರ ವ್ಯಕ್ತಕ್ಕೆ ಪ್ರಮಾಣ.

ಅಧಿವಾ ಈ ಶ್ಲೋಕಕ್ಕೆ ಇನ್ನೊಂದು ರೀತಿಯ ಅರ್ಥವನ್ನೂ ಹೇಳಬಹುದು. ಹಿಂದೆ ಹೇಳಿದಂತೆ ಕಾಕಿ ಎಂದರೆ ಜೀವ. ಆ ಶಬ್ದದ ಮುಂದೆ ಇರುವ ಕಾರದ ಅಂತ್ಯದಲ್ಲಿರುವ ಅಕಾರಕ್ಕೆ ಬ್ರಹ್ಮ ಎಂದರ್ಥ. ಇದು ಚೇತನಾಕೃತಿಯಾಗಿದೆ ಎಂದರೆ ಜೀವದ ಆಕಾರವನ್ನು ಪಡೆದಿದೆ ಎಂದರ್ಥ. ಬ್ರಹ್ಮವೇ ಅನಿವಾರ್ಚಿಕವಾದ ಅವಿದ್ಯೆಯಿಂದ ಜೀವಸ್ವರೂಪವನನ್ನು ಹೊಂದಿ ಸಂಸಾರವನ್ನು ಅನುಭವಿಸುತ್ತದೆ ಎಂದರ್ಥ. ಲಪ್ಸ್ಯ - ಅವಿದ್ಯೆಯಿಂದ ಲಪ್ತವಾದ ಸ್ವಷ್ಟರೂಪವುಳ್ಳ ಅಕಾರಸ್ಯ - ಬ್ರಹ್ಮದ ಅರ್ಥವಾದ ಜೀವವು “ಕಃ ಸನ್ ಪ್ರತಿಪದ್ಧತೇ” ಪೂರ್ವೋರ್ಕ್ತವಾದ ರೀತಿಯಲ್ಲಿ ಬ್ರಹ್ಮವೇ ಸಂಪ್ರತಿಪದ್ಧತೇ - ಆಗುತ್ತದೆ.

“ಈಕಾರಶ್ವರತನಾಕೃತಿಃ” ಎಂದು ಪಾಠಾಂತರವಿದೆ. ಅಲ್ಲಿ ಈಕಾರವೆಂದರೆ ಮೂಲಪ್ರಕೃತಿ. ಅದು ಬ್ರಹ್ಮದ ಕ್ರಿಯಾಪರವಾದ ಶಕ್ತಿ. ಆಕೃತಿಯೆಂದರೆ ಶಕ್ತಿ ಎಂದು ಅರ್ಥ ಹೇಳಬೇಕು. ಲುಪ್ತಸ್ವ - ಕ್ರಮವಾಗಿ ಕ್ಷಯಿಸುತ್ತಿರುವ ಅವಿದ್ಯೆಯಿಂದ ಅಕಾರಸ್ವ - ಜೀವರೂಪವೆಂದ ಬ್ರಹ್ಮಕ್ಕೆ ಕೋಣ ಧರಿಸಿ ಕಾರಣಕ್ಕೆ ಮುಂದಿರುವ ಅಕಾರಕ್ಕೆ ಲಕ್ಷ್ಯ ಧರಿಸಿ ವಾದ ಬ್ರಹ್ಮಸ್ವರೂಪವು ಸಂಪ್ರತಿಪದ್ಯತೇ - ಪ್ರಪ್ರವಾಗುತ್ತದೆ ಎಂದರ್ಥ. ಅವಿದ್ಯೆಯನ್ನು ಕ್ಷಯಿಸಿಕೊಂಡ ಉಪಾಸಕನು ಕ್ರಮವಾಗಿ ಬ್ರಹ್ಮವೇ ಆಗುತ್ತಾನೆ ಎಂದು ತಾತ್ತ್ವಯ್ತ. ಹೀಗೆ ಕ್ರಮವಾಗಿ ಆಗುವ ಮುಕ್ತಿಯನ್ನು ಶ್ರಿಯು ಹೀಗೆ ಹೇಳುತ್ತದೆ - “ಅಪ್ಲವಸ್ವಪ್ರಪ್ಲವಸ್ವ ಆಂಡೀಭವ ಜ ಮಾ ಮುಹುಃ । ಸುಖಾದಿಂ ದುಃಖಿಧನಾಂ ಪ್ರತಿಮುಂಬಂಪ್ರಾಂ ಪುರಮ್ ॥”

ಇದರ ಅರ್ಥ - ಹೇ ಜ ! ಜನನ ಮರಣಗಳಗೊಳಗಾದ ಎಲೇ ಜೀವನೇ ! ಆಪ್ಲವಸ್ವ = ಕ್ರಮವಾಗಿ ಜೀವನ್ನುಕ್ರಾಂತಾಗು. ಪ್ರಪ್ಲವಸ್ವ = ಅನಂತರ ವಿದೇಹ ಮುಕ್ತನಾಗಿಬಿಡು. ಪುನಃ = ಮತ್ತೆ ಆಂಡೀ = ಬ್ರಹ್ಮಾಂಡದಲ್ಲಿ ಒಬ್ಬನು, ಮಾ ಭವ = ಆಗಬೇಡ. ಸುಖಾದಿಂ = ವಿಷಯಸುಖಕ್ಕೆ ಕಾರಣವೂ ದುಃಖಿಧನಾಂ = ದುಃಖಿದಲ್ಲಿ ಕೊನೆಗೊಳಿತಕ್ಕಾದ್ದೂ ಆದ ಸ್ವಾಂ ಪುರಂ = ನಿನ್ನ ಸೂಳಲಸೂಕ್ತ ದೇಹಗಳನ್ನು ಪ್ರತಿಮುಂಬಂಸ್ವ = ತೈಜಿಸಿ ಬಿಡು.

ಎಲ್ಲೆ ಜೀವನೇ ! ನೀನು ಮೊದಲು ಜೀವನ್ನುಕ್ರಾಂತಾಗಿ ಅನಂತರ ವಿದೇಹಮುಕ್ತನಾಗಿ ಬ್ರಹ್ಮವೇ ಆಗಿಬಿಡು. ಬ್ರಹ್ಮನಿರ್ಮಿತವಾದ ಈ ವಿಶ್ವದಲ್ಲಿ ಒಬ್ಬನಾಗಿ ಮತ್ತೆ ಮಟ್ಟಬೇಡ - ಎಂದು ತಾತ್ತ್ವಯ್ತ. ಮನುಷ್ಯ ಜನ್ಮವಾದರೋ ಮೊದಲು ಸುಖವನ್ನು ನೀಡಿ ಅನಂತರ ದುಃಖದಲ್ಲೇ ಪರ್ಯಾವರಣವಾಗುತ್ತದೆ.

### ಗಢಿಸ್ತಿಷ್ಠನ ಸದಾಕಾಲ ವಾಯುಸ್ವಿಕರಣ ಪರಮ् ।

### ಸರ್ವಕಾಲಪ್ರಯोಗೇಣ ಸಹಸ್ರಾಯುರ್ಭವೇನ್ರಾಗುತ್ತದೆ ॥ ८ ॥

ಈ ಪ್ರಕಾರವಾಗಿ ಯೋಗಧಾರಣೆಯಿಂದ ಪಾಣಾಯಾಮ ಪರಾಯಣಾದವನಿಗೆ ಜೊತೆಯಲ್ಲಿಇನ್ನೊಂದು ಫಲವೂ ಲಭಿಸುತ್ತದೆ. ಮನುಷ್ಯನು ಸಾಮಾನ್ಯವಾಗಿ ಶತವರ್ಷ ಜೀವಿಯು. ಅಲ್ಲಿಯವರೆಗೆ ದೃಢವಾದ ಇಂದಿಯಗಳಿಂದ ಆಗಿರುತ್ತಾನೆ. ಆದರೆ ಯೋಗಿಯು ಗಮನಕಾಲದಲ್ಲಿ ಹೋಗುತ್ತಾ, ಸುಮೃದ್ಧಿರುವಾಗ ನಿಲ್ಲಿತ್ತಾ ಹೀಗೆ ಸರ್ವಕಾಲದಲ್ಲಿಯೂ ಈ ಪಾಣಾಯಾಮವನ್ನು ಮಾಡುತ್ತಿದ್ದರೆ ಸಾವಿರವರ್ಷಗಳ ವರೆಗೆ ಬದುಕಿರುವನು. ಇದು ಗೌಣವಾದ ಫಲ.

**ಖಮध್ಯे ಕುರು ಚಾತ್ಮಾನಮಾತ್ಮಮಧ್ಯे ಚ ಖಂ ಕುರು ॥ ೯ ॥**

**ಆತ್ಮಾನಂ ಖಮಯಂ ಕೃತ್ವಾ ನ ಕಿಂಚಿದಪಿ ಚಿನ್ತಯेत್ ॥ ೧೦ ॥**

ಹಂಸಸ್ವರೂಪವಾದ ಬ್ರಹ್ಮದ ಸಾಕ್ಷಾತ್ಕಾರವಾಗುವ ವರೆಗೂ ಯೋಗಿಯು ಅದನ್ನೇ ಸದಾ ಧ್ಯಾನಿಸುತ್ತಿರಬೇಕು. ದಹರಾಕಾಶದ ಮಧ್ಯದಲ್ಲಿ ಪರಮಾತ್ಮನನ್ನೂ ಪರಮಾತ್ಮನ ಮಧ್ಯದಲ್ಲಿ ದಹರಾಕಾಶವನ್ನೂ ಉಹಿಸಿಕೊಂಡು ಧ್ಯಾನಿಸುತ್ತಿರು. ಪರಮಾತ್ಮನ ಆಕಾಶಸ್ವರೂಪನೆಂದು ತಿಳಿದು ಬ್ರಹ್ಮಾತಿರಿಕ್ತವಾದ ಯಾವುದನ್ನೂ ಧ್ಯಾನಿಸಬಾರದು. ಅಭಿವಾ ಏ ಎಂದರೆ ಜೀವ ಎಂದರ್ಥ. “ಆಕಾಶಶರೀರಂ ಬ್ರಹ್ಮ” ಎಂದು ಶ್ರುತಿವಚನವಿದೆ, ಆದ್ದರಿಂದ ಜೀವನಲ್ಲಿ ಬ್ರಹ್ಮವನ್ನೂ ಬ್ರಹ್ಮನಲ್ಲಿ ಜೀವನನ್ನೂ ಅಭೇದಸ್ವರೂಪದಿಂದ ಧ್ಯಾನಿಸುತ್ತಿರಬೇಕು ಎಂದರ್ಥ. ಬ್ರಹ್ಮವು ಜೀವಸ್ವರೂಪದಲ್ಲಿದೆಯೆಂದು ಭಾವಿಸಿ ಬೇರೆ ಏನನ್ನೂ ಧ್ಯಾನಿಸಬಾರದು.

**ಸ्थಿರಬುद್ಧಿರಸಂಮೂಢಿ ಬ್ರಹ್ಮವಿದುಬ್ರಹ್ಮणಿ ಸ್ಥಿತಃ ।**

**ಬಹಿಬ್ರೋಮ ಸ್ಥಿತಂ ನಿತ್ಯं ನಾಸಾಗ್ರೇ ಚ ವ್ಯವಸ್ಥಿತಮ् ।**

**ನಿಷ್ಕಲಂ ತಂ ವಿಜಾನಿಯಾಚ್ಛಾಸೋ ಯತ್ರ ಲಯಂ ಗತಃ ॥ ೧೧ ॥**

ಹೀಗೆ ಬ್ರಹ್ಮಜ್ಞನಿಯಾದವನು ಸ್ಥಿರಬುದ್ಧಿಯಿಳಿವನಾಗಿ ಈ ಸಮ್ಮಾಜಜ್ಞನದಿಂದ ರಹಿತನಾಗದ್ದೇ ಸದಾ ಬ್ರಹ್ಮನಿಷ್ಟನಾಗಿ ಇರತಕ್ಕದ್ದು. ಉಸಿರು ಎಲ್ಲಿ ಹೊನೆಗೊಳ್ಳಬುದೋ ಅಂತಹ ನಾಸಾಗ್ರದಲ್ಲಿ ಆ ಬ್ರಹ್ಮವಿದೆಯೆಂದೂ, ಅದರ ಆಚಿಗೆ ಇರುವ ಆಕಾಶವೆಲ್ಲವೂ ಬ್ರಹ್ಮವೇ ಎಂದು ತಿಳಿದು ನಿಷ್ಪಲವಾದ ಬ್ರಹ್ಮಸ್ವರೂಪವನ್ನು ಅರಿತುಹೊಳ್ಳಬೇಕು.

**ಪುಟ್ಟಾಯವಿನಿರ್ಮುಕ್ತಾ ವಾಯುರ್ಯತ್ರ ವಿಲೀಯತे ।**

**ತತ್ರ ಸಂಸ್ಥಂ ಮನಃ ಕೃತ್ವಾ ತಂ ಧ್ಯಾಯೇತಪಾರ್ಥ ಈಶ್ವರಮ् ॥ ೧೨ ॥**

ಅಜ್ಞನ! ಎರಡು ಮೂಗಿನ ಹೊಳ್ಳಿಗಳಿಂದಲೂ ಹೊರಡುವ ವಾಯುವು ಎಲ್ಲಿ ಲಯವಾಗುವುದೋ ಆ ಸ್ಥಳದಲ್ಲಿ ಎಂದರೆ ನಾಸಾಗ್ರದಲ್ಲಿ ಮನಸ್ಸನ್ನು ನಿಲ್ಲಿಸಿ ಪರಮೇಶ್ವರನನ್ನು ಮುಂದೆ ಹೇಳುವ ಕ್ರಮದಲ್ಲಿ ಧ್ಯಾನಿಸಬೇಕು.

**ನಿಷ್ಕಲಂ ತಂ ವಿಜಾನಿಯಾತ್ಸಾಹ್ಮರಿಹಿತಂ ಶಿವಮ् ॥ ೧೩ ॥**

ಅವಯವ ರಹಿತನೂ, ಷಡೂರ್ಮಿಂಗಳಿಂದ ರಹಿತನೂ, ಮಂಗಳಸ್ವರೂಪನೂ ಆದ ಪರಮಾತ್ಮನನ್ನು ಧ್ಯಾನಿಸುತ್ತಿರಬೇಕು.

1. ಷಡೂರ್ಮಿಂಗಳು = ಹಸಿವು, ಬಾಯಾರಿಕೆ, ಶೋಕ, ಮೋಹ, ಮುಪ್ಪು ಮತ್ತು ಮರಣ.

**ಸರ್ವಶूನ್ಯं ನಿರಾಭಾಸं ಸಮಾಧಿಸ್ಥಸ್ಯ ಲಕ್ಷಣम् ।**

**ತ्रಿಶೂನ್ಯं ಯो ವಿಜಾನಿಯಾತ್ಸ ತು ಮುಚ್ಯेत ಬಂಧನಾತ् ॥ ೧೪ ॥**

ಮನಃಶೂನ್ಯವಾದ್ಯರಿಂದ ವೃತ್ತಿಜ್ಞಾನರಹಿತವೂ, ಆದ್ಯರಿಂದಲೇ ಬುದ್ಧಿವೃತ್ತಿಯಲ್ಲದ್ವೂ ವ್ಯಾಜರಹಿತವೂ, ಭ್ರಮರಹಿತವೂ ಆದ ಬ್ರಹ್ಮವನ್ನು ಚಿಂತಿಸಬೇಕು.

**ಟಿಪ್ಪಣಿ:** ಮನಸ್ಸಿನ ವ್ಯಾಪಾರಕ್ಕೆ ವೃತ್ತಿ ಎಂದು ಹೆಸರು. ಜೀವರಿಗೆ ಆಗುವ ಫಳಜ್ಞಾನ ಪಂಚಜ್ಞಾನ ಮುಂತಾದವು ವೃತ್ತಿ ಜ್ಞಾನಗಳು. ಬ್ರಹ್ಮವಸ್ತುವಿಗೆ ಮನಸ್ಸು ಎಂಬ ಒಂದು ವಸ್ತುವಿಲ್ಲವಾದ್ಯರಿಂದ ಅದಕ್ಕೆ ಮನೋವ್ಯಾಪಾರವಿಲ್ಲ. ಬುದ್ಧಿಯು ಮನಸ್ಸಿನ ಇನ್ನೊಂದು ರೂಪವೇ ಆದ್ಯರಿಂದ ಬುದ್ಧಿವ್ಯಾಪಾರವೂ ಇಲ್ಲ. ಬ್ರಹ್ಮವೇ ಅವಿಂದ ಜ್ಞಾನಸ್ವರೂಪವೆಂದು ವೇದಾಂತದ ಮತ.

ಚಿತ್ತವೃತ್ತಿಯೇ ಮೊದಲಾದ ಎಲ್ಲವ್ಯಾಪಾರಗಳಿಂದ ರಹಿತನೂ ಭ್ರಮರಹಿತನೂ ಆಗಿರುವುದು ಸಮಾಧಿಸ್ಥನಾದವನ್ ಲಕ್ಷಣವಾಗಿದೆ. ಹಿಂದೆ ಹೇಳಿದಂತೆ ಪ್ರಭಾಶಾನ್ಯವೂ ಮನಃಶೂನ್ಯವೂ ಬುದ್ಧಿಶೂನ್ಯವೂ ಆದ್ಯರಿಂದ ಶ್ರೀಶೂನ್ಯವೂ ಆದ ಬ್ರಹ್ಮವನ್ನು ಯಾವನು ತಿಳಿಯುತ್ತಾನೋ ಅವನು ಸಂಸಾರ ಬಂಧನದಿಂದ ಮುಕ್ತನಾಗುತ್ತಾನೆ.

**ಸ್ವಯಮುಚ್ಯಲಿತे ದೇಹೇ ದೇಹಿ ನ್ಯಸ್ತಸಮಾಧಿನಾ ।**

**ನಿಷ್ಯಲಂ ತಂ ವಿಜಾನಿಯಾತ್ಸಮಾಧಿಸ್ಥಸ್ಯ ಲಕ್ಷಣಮ् ॥ ೧೫ ॥**

ಜೀವನ್ಯಕ್ತನಿಗೆ ದೇಹಾದಿಗಳಲ್ಲಿ ಯಾವ ಆಸಕ್ತಿಯೂ ಇರುವುದಿಲ್ಲಪೆಂಬುದನ್ನು ಈ ಶೈಲ್ಯಕರ್ದಾರ್ಥಕ್ಕೆ ಹೇಳಲಾಗಿದೆ-

ಆತನ ದೇಹವು ಪ್ರಾರಭಿಕರ್ಮದ ವಾಸನಾಬಲದಿಂದ ಗಮನಕ್ಕಿಂತೆಲ್ಲಾಗೂ ಯಾದಿಗಳನ್ನು ಮಾಡುತ್ತಿದ್ದರೂ ತಾನು ನಿಶ್ಚಲವಾದ ಸಮಾಧಿಯಲ್ಲಿರುವುದರಿಂದ ಆತ್ಮನೂ ಸಹ ನಿಶ್ಚಲನಾಗಿದ್ದಾನೆಂದೂ ಯಾವ ಗಮನಾದಿಕ್ಕಿಂತೆಲ್ಲಾಗೂ ಮಾಡುತ್ತಿಲ್ಲಪೆಂದೂ ತಿಳಿಯುತ್ತಾನೆ. ಇದು ಸಮಾಧಿಯಲ್ಲಿರುತ್ತಕ್ಕವನ್ ಲಕ್ಷಣ.

**ಅಮಾತ್ರಂ ಶಬ್ದರಹಿತಂ ಸ್ವರಬ್ಯಜನವರ್�ಿತಮ् ।**

**ಬಿಂದುನಾದಕಲಾತೀತಂ ಯಸ್ತಂ ಕೇದ ಸ ಕೇದವಿತ್ ॥ ೧೬ ॥**

ಆತ್ಮನು ಹೃಸ್ವ ದೀಘರ್ಷ ಪ್ರೂತಾದಿ ಮಾತ್ರೇಗಳಿಂದ ರಹಿತನೂ, ಸ್ವಾರ ವ್ಯಾಂಜನಗಳಿರುವ ಶಬ್ದಗಳಿಗೆ ಅಗೋಚರನೂ, ಬಿಂದುನಾದ ಕಲೆಗಳಿಗೆ ಅತೀತನೂ ಆಗಿದ್ದಾನೆಂದು ಯಾವಾತನು ಬಲ್ಲಸೋ ಅವನೇ ವೇದಾರ್ಥವನ್ನು ಬಲ್ಲವನು.

**ಎವರಣಿ:** – ಯಾವ ಶಬ್ದದಲ್ಲಾದರೂ ಸ್ವರ ವ್ಯಂಜನಗಳಿರುತ್ತವೆ. ಸ್ವರವು ಹೃಸ್ಪರ್ಶದಿಂಥಾಗಿ ದಿಗಳಲ್ಲಿ ಒಂದಾಗಿರುತ್ತದೆ. ಇಂತಹ ಯಾವ ಶಬ್ದಕ್ಕೂ ಪರಮಾತ್ಮನು ಗೋಚರನಲ್ಲ.

ಬಿಂದು = ಅನುಷ್ಠಾರ.

ನಾದ = ಗಂಟಲಿನಲ್ಲಿಹೊರಡುವ-ಫಂಟಾನಾದಕ್ಕೆ ಸದ್ಯಶಾಂತಿಹೊರಡುವ ಅನುರಣನ ದ್ವಾನಿ.

ಕಲಾ = ನಾದದ ಒಂದು ಅಂಶ.

**ಪ್ರಾಪ್ತे ಜ್ಞಾನೇ ವಿಜ್ಞಾನೇ ಜ್ಯೇ ಚ ಹೃದಿ ಸಂಸ್ಥಿತೇ ।**

**ಲಬ್ಧಶಾಂತಿಪದೇ ದೇಹೇ ನ ಯोಗೋ ನैವ ಧಾರಣಾ ॥ ೧೭ ॥**

ಈ ರೀತಿಯಲ್ಲಿ ಆತ್ಮತತ್ತ್ವ ಜ್ಞಾನವಾದ ಮೇಲೆ ಆತನು ಮಾಡಬೇಕಾದದ್ವಾರಣೆ ಇರುವುದಿಲ್ಲ –

ಪರೋಕ್ಷಜ್ಞಾನದಿಂದ ಅಥವಾ ಶಾಸ್ತ್ರಾಚಾರ್ಯರ ಉಪದೇಶದಿಂದಾದ ಜ್ಞಾನದಿಂದ ಆತ್ಮನ ಅಪರೋಕ್ಷಜ್ಞಾನವಾದ ಮೇಲೆ ಎಂದರೆ ಆತ್ಮಸಾಕ್ಷಾತ್ಕಾರವಾದ ಮೇಲೆ ಜ್ಞ್ಯೇಯವಾದ ಆತ್ಮನ ಅನುಭವವೇ ಆಯಿತು. ಹೃದಯದಲ್ಲಿ ಆತ್ಮನು ನೆಲೆಸಿದ ಮೇಲೆ ದೇಹಾಭಿಮಾನಿಯಾದ ಜೀವನಿಗೆ ಪರಮಾಂತ್ಯಾಂಬಾಗುವುದು. ಆಮೇಲೆ ಯೋಗನಿಷ್ಠೆಯೂ ಬೇಡ. ಧ್ಯಾನ ಮಾಡಬೇಕಾದದ್ವಾರಣೆ ಇರುವುದಿಲ್ಲ.

**ಯಾ ಕೇದಾದೌ ಸ್ವರः ಪ್ರಾಕ್ತಾ ಕೇದಾನ್ತे ಚ ಪ್ರತಿಷ್ಠಿತಃ ।**

**ತಸ್ಯ ಪ್ರಕೃತಿಲೀನಸ್ಯ ಯಃ ಪರಃ ಸ ಮಹೇಶ್ವರಃ ॥ ೧೮ ॥**

ಹೀಗೆ ಆತ್ಮತತ್ತ್ವವನ್ನು ಸಾಕಾಶ್ಚರಿಸಿಕೊಂಡವನು ಮುಕ್ತನಾಗಿ ಈಶ್ವರನೇ ಆಗಿಬಿಡುತ್ತಾನೆ. ಆತನ ಸ್ವರೂಪವೇನೇಂದರೆ –

ಯಾವ ಸ್ವರವು ಸಕಲ ವೇದಗಳ ಆದಿಯಲ್ಲಿಯೂ, ವೇದಗಳ ಅಂತದಲ್ಲಿಯೂ, ವೇದಗಳ ಮಧ್ಯದಲ್ಲಿಯೂ ಪ್ರತಿಷ್ಟಿತವಾಗಿದೆಯೋ ಅಂತಹ ಮತ್ತು ಪ್ರಕೃತಿಯಾದ ಪರಾವಾಕ್ಯನಲ್ಲಿ ಸ್ಥಿತವಾದ ಪ್ರಣವಕ್ಕೆ ಪರನಾದ ಎಂದರೆ ವಾಕ್ಯಾಚತುಷ್ಪಯಕ್ಕೂ ಪ್ರೇರಕನಾದವನು ಯಾರೋ ಅವನೇ ಪರಮೇಶ್ವರ.

**ಎವರಣಿ:** – ಓಂಕಾರವು ವೇದಗಳ ಆದಿ ಮಧ್ಯ ಅಂತಗಳಲ್ಲಿ ಪ್ರತಿಷ್ಟಿತವಾಗಿದೆ. ‘ವೇದಾಂತೇ ಚ’ ಎಂಬ ಚಶಭೂದಿಂದ ‘‘ವೇದಗಳ ಮಧ್ಯದಲ್ಲಿ’’ ಎಂಬ ಅರ್ಥವನ್ನು ಗ್ರಹಿಸಬೇಕು. ಪರಾ, ಪಶ್ಚಾಂತೀ ಮಧ್ಯಮಾ, ವೈಶಿಂಗೀ ಎಂದು ವಾಕ್ಯನಾಲ್ಯಾ ವಿಧ.

ಶ್ರೀ ಗೌಡಪಾದೀಯ ವ್ಯಾಖ್ಯಾನ ಸಹಿತ ಉತ್ತರಗೇತಾ ಪ್ರವಚನ

10

ಪರಾ ಎಂಬುದೇ ಉಳಿದ ಮೂರಕ್ಕೂ ಪ್ರಕೃತಿ. ಓಂಕಾರವೇ ಪರಾವಾಕ್ ಸ್ವರೂಪವಾದ್ದರಿಂದ ಅದನ್ನು ಪ್ರಕೃತಿಲೀನ ಎಂದು ಕರೆಯಲಾಗಿದೆ. ಈ ನಾಲ್ಕು ಬಗೆಯ ವಾಕ್ಯಗಳಿಗೂ ಪ್ರೇರಕನಾದವನು ಮಹೇಶ್ವರ.

1. ಹಿಂದಿನ ಶ್ಲೋಕದಲ್ಲಿ ಹೇಳಿದ ಆಶ್ಚರ್ಯಜ್ಞಾನಿಯೇ ಈ ಪರಮೇಶ್ವರನೆಂದು ತಿಳಿಯಬೇಕು.

ನಾವಾರ್ಥಿ ತು ಭವेत್ತಾವದ್ಯಾವತ್ಪಾರं ನ ಗಚ್ಛತಿ ।

ತತ್ತೀರ್ಣ ತು ಸರಿತ್ಪಾರೆ ನಾವಯಾ ಕಿಂ ಪ್ರಯೋಜನಮ् ॥ ೧೯ ॥

ಆಶ್ಚರ್ಯಜ್ಞಾನಿಯು ರವಾದ ಮೇಲೆ ಹಿಂದೆ ಮಾಡಿದ ಯಾವ ಪ್ರಯೋಜನನ್ನು ಮತ್ತೆ ಮಾಡಬೇಕಾಗಿಲ್ಲ –

ಎಲ್ಲಿಯ ವರೆಗೆ ನದಿಯ ಆಚೆಯ ತೀರವನ್ನು ಮುಟ್ಟುವುದಿಲ್ಲವೋ ಅಲ್ಲಿಯ ವರೆಗೆ ದೋಷೀಯನ್ನು ಮನುಷ್ಯನು ಬಯಸುತ್ತಾನೆ. ನದಿಯನ್ನು ದಾಟ ಆಚೆಯ ತೀರವನ್ನು ಸೇರಿದ ಮೇಲೆ ದೋಷೀಯಿಂದೇನು ಪ್ರಯೋಜನ ?

ಹಾಗೆಯೇ ಆಶ್ಚರ್ಯಜ್ಞಾನಿಯು ರವಾದ ಮೇಲೆ ಯಾವ ಯೋಗವೂ ಬೇಡ. ಗುರುವೂ ಬೇಡ. ನಾವಯಾ = ನೌಕರೂ ಎಂದು ಶುದ್ಧಿಪಾಠವಿರಬಹುದು.

ಗ್ರಂಥಮಭಯಸ್ಯ ಮೆಥಾವಿ ಜ್ಞಾನವಿಜ್ಞಾನತತ್ಪರः ।

ಪಲಾಲಮಿವ ಧಾನ್ಯಾರ್ಥಿ ತ್ಯजेद್ಗ्रಂಥಮಶೇಷತः ॥ ೨೦ ॥

ಬುದ್ಧಿವಂತನಾದವನು ವೇದಾಂತಗ್ರಂಥಗಳನ್ನು ಅಭ್ಯಾಸಮಾಡಿ ಆಶ್ಚರ್ಯಜ್ಞಾನವನ್ನೂ ಸಾಕ್ಷಾತ್ತಾರವನ್ನೂ ಪಡೆದ ಮೇಲೆ ವೇದಾಂತಶಾಸ್ತ್ರಗ್ರಂಥಗಳನ್ನು ತೊರೆದು ಬಿಡುತ್ತಾನೆ. ಧಾನ್ಯಾರ್ಥಿಯಾದವನು ಧಾನ್ಯವನ್ನು ಪಡೆದುಕೊಂಡ ಮೇಲೆ ಅದರ ಹೊಟ್ಟನ್ನು ಹೇಗೆ ತ್ಯಜಿಸುತ್ತಾನೋ ಹಾಗೆಯೇ ಎಲ್ಲ ಗ್ರಂಥಗಳನ್ನು ತ್ಯಜಿಸಿ ಬಿಡಬೇಕು.

उಲ್ಕಾಹಸ್ತಾ ಯಥಾಕಾಲಂ ದ್ರವ್ಯಮಾಲಾಂಕ್ಯ ತಾಂ ತ್ಯಜೇತ् ।

ಜಾನೇನ ಜ್ಯೇಯಮಾಲಾಂಕ್ಯ ಜ್ಞಾನಂ ಪಶ್ಚಾತ್ಪರಿತ್ಯಜೇತ् ॥ ೨೧ ॥

ಕತ್ತಲೆಯಲ್ಲಿರುವ ಒಂದು ವಸ್ತುವನ್ನು ಮಡುಕತ್ತಕ್ಕವನು ಕೈಯಲ್ಲಿ ಪಂಜನ್ನು ಹಿಡಿದು ಮಡುಕುತ್ತಾನೆ. ಮಡುಕುವ ವಸ್ತುವನ್ನು ಕಂಡಮೇಲೆ ಆ ಪಂಜನ್ನು ಹೇಗೆ ತ್ಯಜಿಸಿ ಬಿಡುತ್ತಾನೋ ಹಾಗೆ ಜ್ಞಾನಸಾಧನವಾದ ಭಕ್ತಿಮಾರ್ಗ ಮುಂತಾದ್ದರಿಂದ ಜ್ಞೇಯವನ್ನು – ಬ್ರಹ್ಮವನ್ನು ಸಾಕಾಶರಿಸಿದ ಮೇಲೆ ಭಕ್ತಿಮಾರ್ಗದಿ ಜ್ಞಾನಸಾಧನವನ್ನು ತ್ಯಜಿಸಿ ಬಿಡಬೇಕು.

ಯಥಾರ್ಮತೆನ ತೃಪ್ತಸ್ಯ ಪರಯಸಾ ಕಿಂ ಪ್ರಯೋಜನಮ् ।

ಏಂ ತಂ ಪರಮ ಜ್ಞಾತ್ವಾ ವೇದೈರ್ನಾಸ್ತಿ ಪ್ರಯೋಜನಮ् ॥ २२ ॥

ಕ್ಷೀರಸಾಗರವನ್ನು ಕಡೆದಾಗ ಹುಟ್ಟಿದ ಅಮೃತವನ್ನು ಕುಡಿದು ಶ್ರವ್ಯನಾದವನಿಗೆ  
ನೀರಿನಿಂದ ಏನು ಪ್ರಯೋಜನ ? ಹೀಗೆಯೇ ವೇದಾಂತ ಶಾಸ್ತ್ರಾಧಿಗಳಿಂದ ಆ  
ಪರಮಾತ್ಮನನ್ನು ತಿಳಿದಮೇಲೆ ವೇದಶಾಸ್ತ್ರಾಧಿಗಳಿಂದ ಯಾವ ಪ್ರಯೋಜನವೂ ಇಲ್ಲ.

ಜ್ಞಾನಾರ್ಮತೆನ ತೃಪ್ತಸ್ಯ ಕೃತಕೃತ್ಯಸ್ಯ ಯೋಗಿನಃ ।

ನ ಚಾಸ್ತಿ ಕಿಂಚಿತ್ ಕರ್ತವ್ಯಮಸ್ತಿ ಚೇನ್ನ ಸ ತತ್ವವಿತ್ ॥ २३ ॥

ಜ್ಞಾನಾರ್ಮತೆನಿಂದ ಶ್ರವ್ಯನಾಗಿ ಕೇವಲ ಆನಂದಸ್ವರೂಪನೂ, ಧನ್ಯನೂ ಆದ  
ಯೋಗಿಗೆ ಮಾಡಬೇಕಾದ ಯಾವ ಕರ್ತ್ವವ್ಯವೂ ಇರುವುದಿಲ್ಲ. ಇರುವುದಾದರೆ ಆತನು  
ತತ್ತ್ವಜ್ಞಾನಿಯೇ ಅಲ್ಲ.

ತೈಲಧಾರಾಮಿವಾಚಿತ್ತಂ ದೀರ್ಘಘಣ್ಟಾನಿನಾದವತ್ ।

ಅವಾಚ್ಯಂ ಪ್ರಣವಸ್ಯಾಗಂ ಯಸ್ತಂ ವೇದ ಸ ವೇದವಿತ್ ॥ २४ ॥

ಶೈಲಧಾರೆಯು ಹೇಗೆ ವಿಜ್ಞಾನ್ವಾಗುವುದಿಲ್ಲವೋ ಹಾಗೆ ಮತ್ತು ದೀರ್ಘಘಣ್ಟಾದ  
ಫಂಟಾನಾದವು ವಿಜ್ಞೇದವಿಲ್ಲದೇ ಕೇಳಿಬರುವೆಂತೆಯೂ ಯಾವಾತನು  
ವಾಜ್ಞನಸ್ಸುಗಳಿಗೆ ಅಗೋಚರವೂ ಪ್ರಣವದ ಅಗ್ರಭಾಗವಾಗಿ, ಬಿಂದುನಾದ  
ಕಲಾತ್ಮಕವೂ ಸಕಲವೇದ ಸಾರಭಾತವೂ ಆದ ಬ್ರಹ್ಮವನ್ನೇ ಧ್ಯಾನಿಸುತ್ತಿರುವನೋ  
ಆತನೇ ವೇದಜ್ಞ, ಇನ್ನೂಬ್ಜಿನಿಲ್ಲ.

ವೇದಗಳಿಗೆ ಥಾತ್ಯರ್ಥಗೋಚರನಾದ ಪರಮಾತ್ಮನ ಜಾನ್ವನಿಂದಿಂದಲೇ ಒಬ್ಜನನ್ನು  
ವೇದಜ್ಞನೆಂದು ಹೇಳಬೇಕು. ಬರಿಯ ವೇದಾಧ್ಯಯನ ಮಾಡಿದವನು ವೇದಜ್ಞನಲ್ಲ-

ಆತ್ಮಾನಮರणಿಂ ಕೃತ್ವಾ ಪ್ರಣವಂ ಚೋತ್ತರಾರಣಿಮ् ।

ಧ್ಯಾನ ನಿರ್ಮಥನಾಭ್ಯಾಸಾತ್ ದೇವಂ ಪಶ್ಯಎನ್ನಿಗುಢವತ್ ॥ २५ ॥

ತಾನು ಕರ್ತಾರ ಭೋಕ್ತಾ ಎಂದು ಅಧ್ಯಾಸದಿಂದ ತಿಳಿದಿರುವವನು ತನ್ನನ್ನು  
ಅಧರಾರಣೆಯನ್ನಾಗಿ ಭಾವಿಸಿಕೊಂಡು ಓಂಕಾರವನ್ನು ಉತ್ತರಾರಣೆಯನ್ನಾಗಿ  
ಕಲ್ಪಿಸಿಕೊಂಡು ಧ್ಯಾನವೆಂಬ ಮಧನವನ್ನು ಮತ್ತೆ ಮತ್ತೆ ಮಾಡುತ್ತಿರಬೇಕು. ಹೀಗೆ  
ಮಾಡುತ್ತಾನಿಗೂಢನಾದ ಪರಮಾತ್ಮನನ್ನು ಸಾಕ್ಷಾತ್ಕಾರಿಸಿಕೊಳ್ಳಬೇಕು.

ವಿವರಣೆ: ಯಜ್ಞದಲ್ಲಿ ಅಗ್ನಿಗಾಗಿ ಯಾಜಕರು ಅರಣೀಯನ್ನು ಮಧಿಸುತ್ತಾರೆ. ಕೆಳಗಿರಿಸುವ ಮರದ ಒಂದು ಪಾತ್ರಗೆ ಅಥರಾರಣೆ ಎಂದು ಹೇಶರು. ಕಡಗೋಲಿನಂತಿರುವ ಇನ್ನೊಂದು ಸಾಧನಕ್ಕೆ ಉತ್ತರಾರಣೆ ಎಂದು ಹೇಶರು. ಉತ್ತರಾರಣೀಯನ್ನು ಕಡೆಯುತ್ತಿದ್ದರೆ ಬೆಂಕಿಯ ಕಿಡಿ ಸಿಡಿಯುತ್ತದೆ. ಬೆಂಕಿಯು ಅರಣೀಗಳಲ್ಲಿ ಗೂಡಿವಾಗಿ ಅಡಗಿರುತ್ತದೆ. ಹಾಗೆಯೇ ಜೀವನು ಪ್ರಣವದ ಅರ್ಥವನ್ನು ಧ್ಯಾನಿಸುತ್ತಿದ್ದರೆ ಗೂಡಿವಾದ ಬ್ರಹ್ಮಜ್ಞಾನವು ಪ್ರಪ್ರವಾಗುವುದೆಂದು ತಾತ್ತ್ವಯ್ಯ.

**ತಾದೃಂ ಪರಮ ರೂಪं ಸ್ಮರेत् ಪಾರ್ಥಹಾನನ್ಯ ಧಿ : |**

**ವಿಧೂಮಾಗಿನಿಭಿಂ ದೇವಂ ಪಶ್ಯೇದನ್ಯಾನಿರ್ಮಲಮ् ॥ २६ ॥**

ಹೇ ಪಾರ್ಥ, ಧೂಮವಿಲ್ಲದ ಅಗ್ನಿಯಂತೆ ಅತ್ಯಂತ ನಿರ್ಮಲನೂ, ಪರಮಾತ್ಮಾಷ್ಟಾನೂ ಆದ ಪರಮಾತ್ಮನ ರೂಪವನ್ನು ಕಾಣಿವರೆಗೂ ಅನ್ಯಮನಸ್ಸನಾಗದ ಆ ರೀತಿಯಲ್ಲಿರುವ ಬ್ರಹ್ಮವನ್ನೇ ಧ್ಯಾನಿಸುತ್ತಿರಬೇಕು.

**ದೂರಸ್ಥೋಽಪಿ ನ ದೂರಸ್ಥಃ ಪಿಣಂಡಸ್ಥಃ ಪಿಣಂಡವರ್ಜಿತಃ : |**

**ವಿರ್ಮಲಃ ಸರ್ವದಾ ದೇಹಿ ಸರ್ವಬ್ಯಾಪಿ ನಿರ್ಬಜನಃ ॥ २७ ॥**

ಆ ಪರಮಾತ್ಮನು ದೂರದಲ್ಲಿರ್ತಕ್ಕವನಾದರೂ ದೂರದಲ್ಲಿಲ್ಲ. ದೇಹದಲ್ಲಿರ್ತಕ್ಕವನಾದರೂ ದೇಹದ ಸಂಬಂಧವಿಲ್ಲದವನು. ಆತನು ಸರ್ವದಾ ಅತ್ಯಂತ ಪರಿಶುದ್ಧನೂ ಸರ್ವವ್ಯಾಪಿಯೂ ಸ್ವಯಂಪ್ರಕಾಶನೂ ಆಗಿದ್ದಾನೆ.

1. ದೂರಸ್ಥಃ = ಅಜ್ಞರಿಗೆ ಕಾಣಿವುದಿಲ್ಲವಾದ್ದರಿಂದ ದೂರಸ್ಥ. ವಸ್ತುತಃ ಕ್ಷಯದಲ್ಲೇ ಇರ್ತಕ್ಕವನು, ಸರ್ವತ್ರ ಇರ್ತಕ್ಕವನು.
2. ಪಿಂಡ = ದೇಹ.

**ಕಾಯಸ್ಥೋಽಪಿ ನ ಕಾಯಸ್ಥಃ ಕಾಯಸ್ಥೋಽಪಿ ನ ಜಾಯತे |**

**ಕಾಯಸ್ಥೋಽಪಿ ನ ಭುಜಾನಃ ಕಾಯಸ್ಥೋಽಪಿ ನ ಬಧಯತे |**

**ಕಾಯಸ್ಥೋಽಪಿ ನ ಲಿಪಃ ಸ್ಯಾತ್ ಕಾಯಸ್ಥೋಽಪಿ ನ ಬಾಧಯತे ॥ २८ ॥**

ದೇಹವೇ ಆತ್ಮವೆಂದು ಅಧ್ಯಾಸದಿಂದ ಜನರು ತಿಳಿದಿರುತ್ತಾರೆ. ಆಗ ಆತ್ಮನು ಕರ್ತೃ, ಭೋಕ್ತ್ವ ಎಂದು ತಿಳಿದಿರುತ್ತಾರೆ. ವಸ್ತುತಃ ಕರ್ತೃತ್ವ ಭೋಕ್ತ್ವತ್ವಗಳು ಆತ್ಮನಲ್ಲಿಲ್ಲ ಎಂದು ಹೇಳಲಾಗುವುದು - .

ದೇಹಿಯಾದ ಜೀವನು ದೇಹದಲ್ಲಿದ್ದರೂ ಎಂದರೆ ಅಧ್ಯಾಸದಿಂದ ಹಾಗೆ ತಿಳಿದಿದ್ದರೂ ವಸ್ತುತಃ ದೇಹಸ್ಥನಲ್ಲ. ಎಂದರೆ ಶರೀರಸಂಬಂಧಿಯಾದ ಯಾವ ಧರ್ಮವೂ ಅವನಿಗೆ ಅಂಟುವುದಿಲ್ಲ ಎಂದರ್ಥ. ದೇಹಸ್ಥನಾದರೂ ದೇಹದಂತೆ ಹಂಟ್ವಪುದಿಲ್ಲ. ದೇಹದಲ್ಲಿದ್ದರೂ ಉಂಟವಾಡತಕ್ಕವನಲ್ಲ ಎಂದರೆ ಭೋಗಿಸತಕ್ಕವನಲ್ಲ. ದೇಹದಲ್ಲಿದ್ದರೂ ಬಂಧನಕ್ಕೆ ಒಳಗಾಗತಕ್ಕವನಲ್ಲ, ದೇಹಸ್ಥನಾದರೂ ಸುಖ-ದು:ಖಿ ಕಶ್ಚಲಾದಿಗಳಿಂದ ಲಿಪ್ತನಲ್ಲ. ದೇಹಸ್ಥನಾದರೂ ಮರಣಹೊಂದುವುದಿಲ್ಲ. ಆದ್ದರಿಂದ ಷಡ್ಭಾವವಿಕಾರಗಳು ಅವನಿಗಿಲ್ಲ ಎಂದು ಅಭಿಪ್ರಾಯ.

**ತಿಲಮಧ್ಯೇ ಯಥಾ ತೈಲं ಕ್ಷೀರಮಧ್ಯೇ ಯಥಾ ಘೃತಮ् ।**

**ಪುಷ್ಪಮಧ್ಯೇ ಯಥಾ ಗಂಥಃ ಫಲಮಧ್ಯೇ ಯಥಾ ರಸಃ ॥ २९ ॥**

**ಕಾಷಾಗಿನಿವತ್ಪರಕಾಶेत ಆಕಾಶ ವಾಯುವच್ಚರेत् ॥ ३० ॥**

ಎಳ್ಳಿನ ಮಧ್ಯದಲ್ಲಿ ಎಣ್ಣೆಯಿರುವಂತೆಯೂ ಹಾಲಿನಲ್ಲಿ ತುಪ್ಪವಿರುವಂತೆಯೂ ಹೂವಿನಲ್ಲಿ ಸುಗಂಧವಿರುವಂತೆಯೂ ಹಣ್ಣೆನಲ್ಲಿ ರಸವಿರುವಂತೆಯೂ ಕಟ್ಟಿಗೆಯಲ್ಲಿ ಬೆಂಕಿಯಿರುವಂತೆಯೂ ಆತ್ಮನು ದೇಹದಲ್ಲಿ ಇರುತ್ತಾನೆ. ಆಕಾಶದಲ್ಲಿ ವಾಯುವಿನಂತೆ ಸರ್ವಗತನಾಗಿರುತ್ತಾನೆ.

**ವಿವರಣೆ:** ಎಳ್ಳಿನ್ನು ಗಾಣಕ್ಕೆ ಕೊಟ್ಟು ಎಣ್ಣೆಯನ್ನು ತೆಗೆಯುವಂತೆ ಶರೀರಕ್ಕೆ ಶ್ರಮವನ್ನಿಟ್ಟು ಆತ್ಮವನ್ನು ತಿಳಿಯಬೇಕು. ಹಾಲನ್ನು ಕಾಯಿಸಿ ಹೆಪ್ಪು ಹಾಕಿ ಮೊಸರು ಮಾಡಿ ಕಡೆದು ಬೆಣ್ಣೆ ತೆಗೆದು ಕಾಯಿಸಿ ತುಪ್ಪವನ್ನು ಸಂಪಾದಿಸುವಂತೆ ಬಹುಶಿರುದಿಂದ ಆತ್ಮನನ್ನು ತಿಳಿಯಬೇಕಾಗಿದೆ. ಹೂವಿನಲ್ಲಿ ಗಂಧವಿದ್ದರೆ ಹೂವು ಸೋಗಸುತ್ತದೆ. ಹಾಗೆ ದೇಹದಲ್ಲಿ ಆತ್ಮನಿದ್ರದರೆ ದೇಹವು ಸೋಗಸುತ್ತದೆ. ಹೀಗೆ ಹೋಲಿಕೆಯಿಂದ ಆತ್ಮನ ಒಂದೊಂದು ವೈಶಿಷ್ಟ್ಯವನ್ನೂ ಉಂಟಾಗಿಸಿಕೊಳ್ಳಬೇಕು.

**ತಥಾ ಸರ್ವಗತೋ ದೇಹಿ ದೇಹಮಧ್ಯೇ ವ್ಯವಸ್ಥಿತಃ ॥ ३१ ॥**

ಮೇಲೆ ಹೇಳಿದ ಎಣ್ಣೆ ತುಪ್ಪ ಮೊದಲಾದವುಗಳು ಎಳ್ಳಿ ಮೊದಲಾದವುಗಳಲ್ಲಿ ಇರುವಂತೆ ಆತ್ಮನು ದೇಹದಲ್ಲಿದ್ದಾನೆ.

**ಮನಸ್ಥಂ ಮನಮಧ್ಯಸ್ಥಂ ಮಧ್ಯಸ್ಥಂ ಮನವರ್�ಿತಮ् ।**

**ಮನಸಾ ಮನ ಆಲೋಕ್ಯ ಸ್ವಯಂ ಸಿಧ್ಯಂತಿ ಯೋಗಿನಃ ॥ ३२ ॥**

ಹೀಗೆಯೇ ದೇಹಿಗಳ ಮನಸ್ಸಿನ ಮಧ್ಯದಲ್ಲಿ ಪರಮಾತ್ಮನ ನೆಲೆಸಿರುತ್ತಾನೆ. ಆ ಬ್ರಹ್ಮವು ಅಪರೋಕ್ಷವೆಂದು ಹೇಳಲಾಗುವುದು -

ಮನಸ್ಥಂ = ಮನಸ್ಸಿನ ಉಪಾಧಿಯಳ್ಳದ್ದು, ಮನಮಧ್ಯಸ್ಥಂ = ಮನಸ್ಸಿನ ಮಧ್ಯದಲ್ಲಿ ಇರತಕ್ಕದ್ದು ಎಂದರೆ ಮನಸ್ಸಿಗೆ ಸಾಕ್ಷಿಯಾದದ್ದು, ಮಧ್ಯಸ್ಥಂ = ಸರ್ಕಲ ವಸ್ತುಗಳಿಗೂ ಸಾಕ್ಷಿಯಾದದ್ದು, ಮನವಚ್ಚಿತಂ = ಸಂಕಲ್ಪ ವಿಕಲ್ಪಾದಿಗಳಿಂದ ರಹಿತವಾದದ್ದು.

ಮನಸಾ = ಪರಿಶುದ್ಧವಾದ ಅಂತಃಕರಣದಿಂದ ಮನಃ ಆಲೋಕ್ಯ = ಜ್ಞಾನಸ್ಪರ್ಶರೂಪನಾದ ಆಶ್ಚರ್ಯನ್ನು ಅಪರೋಕ್ಷಜ್ಞಾನಕ್ಕೆ ಗೋಚರನನ್ನಾಗಿ ಮಾಡಿಕೊಂಡು ಯೋಗಿಗಳು ಸಿದ್ಧಿಯನ್ನು ದುತ್ತಾರೆ ಎಂದರೆ ಮುಕ್ತರಾಗುತ್ತಾರೆ ಎಂದರ್ಥ.

ಟಪ್ಪೆಂಬೆ: ಶೈಲ್ಕದಲ್ಲಿ ಆಕಾರಾಂತವಾಗಿ ಮನ ಶಭ್ವವನ್ನು ಪ್ರಯೋಗಿಸಿರುವುದು ಅರ್ಥ.

**ಆಕಾಶं ಮಾನಸं ಕೃತ್ವಾ ಮನಃ ಕೃತ್ವಾ ನಿರಾಸ್ಯದಮ् ।**

**ನಿಷ್ಠಾಲತ್ವं ವಿಜಾನಿಯಾತ್ಸಮಾಧಿಸ್ಥಸ್ಯ ಲಕ್ಷಣಮ् ॥ ३३ ॥**

ಮನಸ್ಸನ್ನು ಆಕಾಶದಂತ ನಿರ್ಮಲವನ್ನಾಗಿ ಮಾಡಿ ಮನಸ್ಸಿಗೆ ಆಗುವ ಸಂಕಲ್ಪ ವಿಕಲ್ಪಾದಿಗಳನ್ನೆಲ್ಲಾ ತೋರೆದು ನಿರ್ವಿಷಯವನ್ನಾಗಿ ವಾಡಿ ಪರಮಾತ್ಮನು ನಿಷ್ಫಿಯನೆಂಬುದನ್ನು ಯಾವನು ತಿಳಿಯತ್ತಾನೋ ಅವನೇ ಸಮಾಧಿಸ್ಥನು. ಇದು ಆತನೆಲಕ್ಷ್ಯಣ.

**ಯೋಗಾಮೃತರಸं ಪೀತ್ವಾ ವಾಯುಭಕ್ಷಃ ಸದಾ ಸುಖಿ ।**

**ಯಮಮಭ್ಯಸತೆ ನಿತ್ಯं ಸಮಾಧಿರ್ಮತ್ಯುನಾಶಕಃ ॥ ३४ ॥**

ಹೀಗೆ ಆರೂಢನ ಲಕ್ಷ್ಯಾವನ್ನು ಹೇಳಿದ್ದಾಯಿತು. ಈಗ ಆರುರುಕ್ಷುವಾಗಲು ಉಪಾಯವನ್ನು ಹೇಳಲಾಗುವುದು –

ಯಮನಿಯಮಾದಿ ಅಷ್ಟಾಗಿಯೋಗವೆಂಬ ಅಮೃತರಸವನ್ನು ಕುಡಿದು ವಾಯು ಮಾತ್ರ, ಭಕ್ತಕನಾಗಿ ಎಂದರೆ ನಿರಾಹಾರನಾಗಿ ನಿತ್ಯವೂ ಯೋಗಶಾಸ್ತ್ರವನ್ನು ಅಭ್ಯಾಸ ಮಾಡಬೇಕು ಎಂದರೆ ಮನೋನಿಗ್ರಹವನ್ನು ಅಭ್ಯಾಸಮಾಡಬೇಕು ಎಂದರ್ಥ. ಹೀಗಿರುವುದಕ್ಕೆ ಸಮಾಧಿ ಎಂದೂ ಹೆಸರಿದೆ. ಇದು ಜನನ ಮರಣಗಳನ್ನು ನಾಶಮಾಡುತ್ತದೆ.

**ಅರ್ಥವಶೂನ್ಯಮಧಃ ಶೂನ್ಯं ಮಧ್ಯಶೂನ್ಯं ಯದಾತ್ಮಕಮ् ।**

**ಸರ್ವಶೂನ್ಯं ಸ ಆತ್ಮೇತಿ ಸಮಾಧಿಸ್ಥಸ್ಯ ಲಕ್ಷಣಮ् ॥ ३५ ॥**

ಯಾವುದಕ್ಕೆ ಉದ್ಘಾಟ ದೇಶವಿಲಪ್ತೋ ಅಥೋದೇಶವೂ ಇಲ್ಲವೋ ಮಧ್ಯದೇಶವೂ ಇಲ್ಲಪೋ ಹೀಗೆ ಸರ್ವಶೂನ್ಯವಾದದ್ದು ಯಾವುದೋ ಅದೇ ಆತ್ಮ ಎಂದು ಭಾವಿಸುವುದು ಸಮಾಧಿಸ್ಥನ ಲಕ್ಷ್ಯಾವಾಗಿದೆ.

ಸರ್ವಶೂನ್ಯ = ದೇಶಕಾಲಾದಿ ಪರಿಚೀದರಹಿತ.

## ಶೂನ್ಯಭಾವಿತಭಾವಾತ್ಮಾ ಪುಣ್ಯಪಾಪैः ಪ್ರಸುಢ್ಯತे ॥ ೩೬ ॥

ಈ ಪ್ರಕಾರವಾಗಿ ಆತ್ಮಪು ಸರ್ವಶೋನ್ಯವಾದ ವಸ್ತುವೇ ಸರಿ ಎಂದು ಯಾವಾತನು ತಿಳಿದಿದ್ದಾನೋ ಅವನಿಗೆ ಯಾವುದೇ ವಿಧಿನಿಷೇಧಗಳಿಲ್ಲವಾದ್ದರಿಂದ ಪುಣ್ಯಪಾಪಗಳೂ ಇರುವುದಿಲ್ಲ.

### ಅರ್ಜುನ ಉವಾಚ –

ಅದೃಷಯे ಭಾವನಾ ನಾಸ್ತಿ ದೃಷಯಮೆತದ್ವಿನಶಯತಿ ।

ಅವರ್ಣಮಸ್ವರಂ ಬ್ರಹ್ಮ ಕರ್ಥಂ ಧ್ಯಾಯನ್ತಿ ಯೋಗಿನಃ ॥ ೩೭ ॥

### ಅರ್ಜುನ ಉವಾಚ –

ಹೇ ಭಗವನ್ ! ಜಾನ್ಮಕ್ಕೆ ಗೋಚರವಲ್ಲದ ವಸ್ತುವನ್ನು ಧ್ಯಾನಿಸಲು ಆಗುವುದಿಲ್ಲ. ದೃಷ್ಯವಾದ ಎಲ್ಲವಸ್ತುಗಳೂ ನಾಶವಾಗುತ್ತವೆ. ಆತ್ಮಪು (ಬ್ರಹ್ಮಪು) ಶಬ್ದಕ್ಕೆ ಅಗೋಚರ. ಅದಕ್ಕೆ ಯಾವ ಬಣ್ಣವೂ ಇಲ್ಲ. ಯಾವ ರೂಪವೂ ಇಲ್ಲ. ಹೀಗಿರುವಾಗ ಯೋಗಿಗಳು ಅದನ್ನು ಹೇಗೆ ಧ್ಯಾನಿಸುತ್ತಾರೆ ?

### ಶ್ರೀಭಂಗವಾನುವಾಚ –

ऊರ್ಧ್ವಪೂರ್ಣಮಧಃಪೂರ್ಣ ಮಧ್ಯಪೂರ್ಣ ಯದಾತ್ಮಕಮ् ।

ಸರ್ವಪೂರ್ಣ ಸ ಆತ್ಮೇತಿ ಸಮಾಧಿಸ್ಥಸ್ಯ ಲಕ್ಷಣಮ् ॥ ೩೮ ॥

ಅವಯವವಿಶಿಷ್ಟವೂ ಗುಣವಿಶಿಷ್ಟವೂ ಆದ ಮೂರ್ತಿ ಯನ್ನು ಜನರು ಧ್ಯಾನಿಸಬಲ್ಲರು ಎಂಬುದು ನಿಜ. ಆದರೆ ಹೇದಾಂತಾಭ್ಯಾಸದಿಂದ ಯಾರ ಮನಸ್ಸು ಸಂಸ್ಕಾರಹೊಂದಿದೆಯೋ ಅಂತಹವರು ನಿರ್ಮಲವೂ ನಿಷ್ಪಲವೂ ಆದ ಬ್ರಹ್ಮವನ್ನು ಮನೋವೃತ್ತಿಯಿಂದ ಧ್ಯಾನಿಸಬಲ್ಲರು ಎಂದು ಭಗವಂತನು ಹೀಗ ಹೇಳುತ್ತಾನೆ –

ಯಾವುದು ಉದ್ದ್ವಾಭಾಗ ಅಧೋಭಾಗ ಮಧ್ಯಭಾಗಗಳಲ್ಲಿಯೂ ತುಂಬಿಕೊಂಡು ಸರ್ವಪೂರ್ಣವಾಗಿದೆಯೋ ಅದು ಆತ್ಮವೆಂದು ಸಂಸ್ಕಾರಿತಬ್ಯಾದಿಯಳ್ಳವರು ಧ್ಯಾನಿಸುತ್ತಾರೆ. ಇದು ಸರ್ವಾಧಿಸ್ಥಂ ಲಕ್ಷಣ. (ಇದೇ ನಿರ್ವಿಕಲ್ಪಕ ಸಮಾಧಿ)

### ಅರ್�ುನ ಉವಾಚ -

ಸಾಲಮ್ಬಸ್ಯಾಪ್ಯನಿತ್ಯತ್ವं ನಿರಾಲಮ್ಬಸ್ಯ ಶೂನ್ಯತಾ ।  
ತಭಯೋರಪಿ ದೋಷತ್ವಾತ್ಕಥಂ ಧ್ಯಾಯನ್ತಿ ಯೋಗಿನಃ ॥ ३९ ॥

ಅಜುಂ ಉವಾಚ -

ಧ್ಯಾನಿಸುವಾಗ ಮೂರ್ತಿಯ ಕಲ್ಬನೆಯಿದ್ದರೆ ಮೂರ್ತಿಯು ವಿನಾಶಿಯಾಗುತ್ತದೆ. ಅದು ಬ್ರಹ್ಮವಲ್ಲ. ಮೂರ್ತಿಯಿಲ್ಲದಿದ್ದರೆ ಅದು ಬರಿಯ ಶೂನ್ಯವೇ ಆಗಿ ಬಿಡುತ್ತದೆ. ಉಭಯ ಪಕ್ಷಗಳಲ್ಲಿಯೂ ದೊಷವಿರುವುದರಿಂದ ಯೋಗಿಗಳು ಧ್ಯಾನಿಸುವುದಾದರೂ ಹೇಗೆ ?

### ಶ್ರೀಭಗವಾನುವಾಚ -

ಹೃದಯं ನಿರ್ಮಲं ಕೃತ್ವಾ ಚಿನ್ತಯಿತ್ವಾಪ್ಯನಾಮಯಮ् ।  
ಅಹಮೇವ ಇಂದ ಸರ್ವಮಿತಿ ಪಶ್ಯೇತ್ಪರं ಸುಖಿ ॥ ४० ॥

ಶ್ರೀ ಭಗವಾನ್ ಉವಾಚ -

ಯೋಗಿಯಾದವನು ಮನಸ್ಸನ್ನ ಕಾಮಕ್ಕೂ ಧಾದಿ ದೊಷರಹಿತವಾಗಿ ಮಾಡಿಕೊಂಡು ಬ್ರಹ್ಮವು ಸರ್ವದೋಷವಿಮುಕ್ತವೆಂದು ಭಾವಿಸಿಕೊಂಡು, ಈ ಸಮಸ್ತ ಜಗತ್ತಾನಾನೇ ಆಗಿದ್ದೇನೆ, ನಾನೇ ಪರಬ್ರಹ್ಮವೆಂದು ಸುಖವಾಗಿ ಭಾವಿಸಬಹುದು.

**ಟಪ್ಪಣಿ :** ದೇಹಾದಿಗಳು ನಾನಲ್ಲಿ ಎಂಬುದು ವೇದಾಂತಾಭ್ಯಾಸಿಗೆ ತಿಳಿದಿರುತ್ತದೆ. ದೇಹಾದಿರಿಕ್ತಿನು ನಾನು ಎಂಬುದು ನಿಶ್ಚಿತವಾಗಿರುತ್ತದೆ. ಅಂತಹ ಅಹಂ ಪದಾರ್ಥಕ್ಕೆ ಯಾವ ರೂಪವೂ ಇಲ್ಲ, ಗುಣವೂ ಇಲ್ಲ, ಅಂತಹ ನಾನು ಇದ್ದೇನೆ ಎಂಬುದರಲ್ಲಿ ಸಂದೇಹವೂ ಇಲ್ಲ, ಆಗ ನಾನೇ ಬ್ರಹ್ಮ ಎಂಬ ಧ್ಯಾನವು ಅವಶ್ಯವಾಗಿ ಮಾಡಲು ಬರುತ್ತದೆ ಎಂದು ಭಗವಂತನ ಅಭಿಪ್ರಾಯ.

### ಅರ್�ುನ ಉವಾಚ -

ಅಕ್ಷರಾಣಿ ಸಮಾತ್ರಾಣಿ ಸರ್ವೇ ಬಿಂದುಸಮಾಶ್ರಿತಾಃ ।  
ಬಿಂದುರ್ಭಿಂದಿತಿ ನಾದೇನ ಸ ನಾದಃ ಕೆನ ಭಿಂದಿತೇ ॥ ४१ ॥

ಇದುವರೆಗೆ ಭಗವಂತನು ಹೇಳಿದ್ದೇನೆಂದರೆ - ಅರ್ಥರೂಪವಾದ ಈ ಜಗತ್ತು ಅದಕ್ಕೆ ಅಭಿನ್ನವಾದ ಶಬ್ದದಿಂದ ಬೋಧ್ಯವಾಗುತ್ತದೆ. ಶಬ್ದವು ವರ್ಣಸ್ವರೂಪವಾದದ್ದು. ವರ್ಣಗಳು ಪ್ರಣವಸ್ವರೂಪವಾದವು. ಪ್ರಣವವು

ಮಹಾರಂಜೋಧ್ಯವಾದ ಬಿಂದು (ಅನುಸ್ಥಾರ) ಸ್ವರೂಪವಾಗಿದೆ. ಬಿಂದುವು ನಾದಸ್ವರೂಪವಾಗಿದೆ. ನಾದವು ಬ್ರಹ್ಮಧ್ಯಾನಕ್ಕೆ ಸಾಫನವಾಗಿದೆ. ಆ ಸಾಫನವು ನಾದದ ಏಕದೇಶವಾದ ಕಲಾಸ್ವರೂಪವಾಗಿದೆ. ಈ ಕಲೆಯು ಬ್ರಹ್ಮದಲ್ಲಿ ಸೇರಿಕೊಳ್ಳತಕ್ಕದ್ದು. ಅಲ್ಲಿಗೆ ಬ್ರಹ್ಮವು ಬಿಂದು ನಾದ ಕಲಾತೀತವೆಂದಾಯಿತು. ಇದರ ಸ್ವರ್ಪತೆಗಾಗಿ ಅರ್ಚನೆನನು ಕೇಳುತ್ತಾನೆ.

ಅರ್ಚನೆ ಉವಾಚ -

ಹೇ ಭಗವನ್ ! ಪ್ರಣವದ ಎಲ್ಲ ಆಕ್ಷರಗಳೂ ಬಿಂದುವಿನಲ್ಲಿ ಸೇರಿಹೋಗುತ್ತವೆ. ಬಿಂದುವು (ಅನುಸ್ಥಾರವು) ನಾದದಲ್ಲಿಯೂ ನಾದವು ಕಲೆಯಲ್ಲಿಯೂ ಸಮನ್ವಯಗೊಳ್ಳತ್ತದೆ. ಆ ಕಲೆಯು ಎಲ್ಲ ಸಮನ್ವಯವಾಗುತ್ತದೆ ?

ಟಿಪ್ಪಣಿ : ಶ್ಲೋಕದಲ್ಲಿ ನಾದಕ್ಕೆ ಸಮನ್ವಯ ಎಲ್ಲ ? ಎಂಬ ಪ್ರಶ್ನೆಯಿದ್ದರೂ ಕಲೆಗೆ ಎಲ್ಲ ಸಮನ್ವಯ ? ಎಂಬಲ್ಲಿಯ ವರೆಗೆ ಅರ್ಚನೆ ಪ್ರಶ್ನೆ ಎಂದು ತಿಳಿಯಬೇಕು. ಏಕೆಂದರೆ ನಾದದ ಮುಂದಿನದು ಕಲೆಯಾದ್ದರಿಂದ ನಾದವು ಕಲೆಯಲ್ಲಿ ಸಮನ್ವಯವಾಗುತ್ತದೆಂಬುದು ಪ್ರಸಿದ್ಧವಾಗಿದೆ.

ಶ್ರೀಭಗವಾನುವಾಚ -

ಅನಾಹತಸ್ಯ ಶಬ್ದಸ್ಯ ತಸ್ಯ ಶಬ್ದಸ್ಯ ಯो ಧಬನಿಃ ।

ಧಬನಿರನ್ತರಗತಂ ಜ್ಯಾತಿಜ್ಯಾತಿರನ್ತರಗತಂ ಮನಃ ॥ ४२ ॥

ತನಮನೋ ವಿಲಯಂ ಯಾತಿ ತದ್ವಿಷಣಾಃ ಪರಮಂ ಪದಮ् ॥

ಶ್ಲೋಕದ ಉವಾಚ -

ಪರಾವಾಗವಸ್ಥೆಯನ್ನು ಹೊಂದಿದ ಪ್ರಣವದ ದ್ವಾನಿಯೇ ನಾದವನಿಸುತ್ತದೆ. ಇದೇ ಅನಾಹತ ಶಬ್ದ. ಈ ಅನಾಹತ ಶಬ್ದದ ಅಂಶವಾದ ದ್ವಾನಿಯೇ ಕಲಾ ವನಿಸುತ್ತದೆ. ಇದು ಜ್ಯೋತಿಸ್ವರೂಪವಾದದ್ದು. ಇದರಲ್ಲಿ ಲೀನವಾದದ್ವಾಮನಸ್ಸು. ಇಂತಹ ಮನಸ್ಸು ಎಲ್ಲಿ ಲೀನವಾಗುತ್ತದೆಯೋ ಅದೇ ವಿಷ್ಣುವಿನ ಪರಮ ಸ್ವರೂಪ.

ಟಿಪ್ಪಣಿ : ಕಲೆಯೇ ಜ್ಯೋತಿ ಅದಕ್ಕೆ ಬೇರೆ ಅಂಶವಿಲ್ಲ. ಮನಸ್ಸು ಆ ಜ್ಯೋತಿಯಲ್ಲಿ ನಿಲ್ಲಬೇಕು. ಆಗ ಮನಸಿಗೆ ಗೋಚರನಾಗತಕ್ಕವನು ಪರಮಾತ್ಮ, ಏವಂ ಚ ಪರಮಾತ್ಮನು ಕಲೆಗೆ ಅತೀತನಾದವನು, ಕಲೆಗೆ ಇನ್ನೊಂದು ಅಂಶವಿಲ್ಲ.

**ओಙ್ಕಾರಧ್ವನಿನಾದೆನ ವಾಯೋ: ಸಂಹರಣಾನ್ತಿಕಮ् ।  
ನಿರಾಲಮಬं ಸಮುದ್ದಿಷಯ ಯತ್ರ ನಾದೋ ಲಯಂ ಗತಃ ॥ ೪೩ ॥**

ಓಂಕಾರೋಜ್ಞಾರಣಪೂರ್ವಕವಾಗಿ ಪ್ರಾಣಾಯಾಮವನ್ನು ಮಾಡತಕ್ಕುದ್ದು. ಓಂಕಾರ ಧ್ವನಿರೂಪವಾದ ನಾದದೊಡನೆ ಬ್ರಹ್ಮವನ್ನು ಗುರಿಯಾಗಿರಿಸಿಕೊಂಡು ರೇಚಕ ಘೂರಕ ಸ್ತಂಭಕಗಳನ್ನು ಆಚರಿಸಿ ಕಡೆಯಲ್ಲಿ ಪ್ರಾಣಾಯಾಮವಾದ ಸಂಹರಣರೂಪವಾದ ರೇಚಕವನ್ನು ಪುನಃ ಆಚರಿಸಬೇಕು. ಅಲ್ಲಿಯ ವರಗೂ ಧ್ಯಾನಗೋಚರವಾದ ಬ್ರಹ್ಮವು ಆ ಪ್ರಣವದ ನಾದವು ಮುಗಿಯುವಾಗ ನಿರಾಲಂಬವಾಗಿ ವಿಷ್ಣುವಿನ ಪರಮಪದವೇನಿಸುತ್ತದೆ.

**ಟಿಪ್ಪಣಿ :** ಪ್ರಾಣಾಯಾಮ ಕಾಲದಲ್ಲಿ ಬ್ರಹ್ಮವನ್ನು ಧ್ಯಾನಿಸುವಾಗ ಅದಕ್ಕೆ ಅಧಿಷ್ಠಾನವಾಗಿ ವಾಯು ಮತ್ತು ನಾದ ಇರುತ್ತದೆ. ಪ್ರಾಣಾಯಾಮವು ಮುಗಿದಾಗ ಆ ಬ್ರಹ್ಮವೇ ನಿರಧಿಷ್ಠಾನವಾಗುತ್ತದೆ. ಅದೇ ವಿಷ್ಣುವಿನ (ಬ್ರಹ್ಮದ) ನಿಜಸ್ವರೂಪ, ಬ್ರಹ್ಮವೇ ಸರ್ವಕ್ಕೂ ಅಧಿಷ್ಠಾನ.

### ಅರ್�ುನ ಉವಾಚ -

**ಭಿನ್ನ ಪञ್ಚಾತ್ಮಕे ದೇಹ ಗತೆ ಪञ್ಚಸು ಪञ್ಚಧಾ ।**

**ಪ್ರಾಣೈರ್ವಿಮುಕ್ತೇ ದೇಹ ತು ಧರ್ಮಾರ್ಥಮೌ ಕ್ರಿಗಂತಃ ॥ ೪೪ ॥**

ಆರೂಢನು ಮುಕ್ತನಾಗುವುದರಿಂದ ಅವನು ಹಿಂದ ಮಾಡಿದ ಪುಣ್ಯಪಾಪಗಳೂ ಸಹ ನಿತಿಸಿ ಹೋಗುತ್ತವೆ. ಆದರೆ ಆರುರುಕ್ಷುವಿಗೆ ಪುನರ್ಜರ್ಣನ್ಯವುಂಟು ಎಂದು ತಿಳಿದು ಅಜುರನನು ಪುನಃ ಕೇಳುತ್ತಾನೆ -

**ಅಜುರನ ಉವಾಚ -**

ಪಂಚಭೂತಾರ್ಥಕವಾದ ಸೂಳಲ ಶರೀರವು ಆರುರುಕ್ಷುವು ಮೃತನಾದಮೇಲೆ ಪಂಚಭೂತಗಳಲ್ಲಿ ಸೇರಿಹೋಗುತ್ತದೆ. ಪ್ರಾಣದಿ ಪಂಚವಾಯುಗಳು ದೇಹದಿಂದ ನಿರ್ಗಮಿಸುತ್ತವೆ. ಆಗ ಆತನು ಮಾಡಿದ ಪುಣ್ಯಪಾಪಗಳು ಎಲ್ಲಿಗೆ ಹೋಗುತ್ತವೆ ?

### ಶ್ರೀಭಗವಾನುವಾಚ –

ಧರ್ಮಾರ್ಥಿಮೌ ಮನಶ್ವैವ ಪಜ್ಞಭೂತಾನಿ ಯಾನಿ ಚ ।  
ಇಂದ್ರಿಯಾಣಿ ಚ ಪಜ್ಞಭೈವ ಯಾಶ್ವಾನ್ಯಾ: ಪಜ್ಞ ದೇವತಾ: ॥ ೪೫ ॥  
ತಾಶ್ವैವ ಮನಸಾ ಸರ್ವೇ ನಿತ್ಯಮೇವಾಭಿಮಾನತಃ: ।  
ಜೀವೇನ ಸಹ ಗಛನ್ತಿ ಯಾವತ್ತತ್ವಂ ನ ವಿಂದತಿ ॥ ೪೬ ॥

### ಶ್ರೀ ಭಗವಾನ್ ಉವಾಚ –

ಪುಣ್ಯಾಪಗಳು, ಮನಸ್ಸು, ಪಂಚ ಸೂಕ್ತ ಭೂತಗಳು, ಜ್ಞಾನೋಂದಿಯ,  
ಕರ್ಮೋಂದಿಯ ಪಂಚಕಗಳು ಮತ್ತು ಇಂದಿಯಗಳಿಗೆ (ಅಧಿಷ್ಠಾತ್ರ) ಅಭಿಮಾನಿಗಳಾದ ಪಂಚದೇವತೆಗಳು ಅಂತಹ ಕರ್ಣಾಸಹಿತವಾಗಿ ಜೀವನ ಜೊತೆಗೇ ನಿಗರ್ಮಾಂಸುತ್ವವೇ. ಪರಮಾರ್ಥ ತತ್ತ್ವವನ್ನು ತಿಳಿದು ಆರೂಢನಾಗುವವರೆಗೂ ಹೀಗೆಯೇ ನಡೆಯುತ್ತದೆ.

### ಅರ್ಜುನ ಉವಾಚ –

ಸ್ಥಾವರಂ ಜಙ್ಗಮಂ ಚैವ ಯತ್ಕಿಂಚಿತ್ಸಚರಾಚರಮ् ।  
ಜೀವಾ ಜೀವೇನ ಸಿಧ್ಯಾನ್ತಿ ಸ ಜೀವಃ ಕೆನ ಸಿಧ್ಯತಿ ॥ ೪೭ ॥

ಸಾಘರ ಜಂಗಮಾತ್ಮಕವಾದ ಈ ಚರಾಚರ ಸಹಿತವಾದ ಜಗತ್ತು ಎಂದರೆ ವಿಶ್ವರೂಪವನ್ನು ತಳೆದ ಎಲ್ಲ ಜೀವರೂ ಸ್ವಪ್ನದಲ್ಲಿ ತೈಜಸರಾಗಿ ಉನ್ನತಿಯನ್ನು ಪಡೆಯುತ್ತಾರೆ. ಈ ತೈಜಸನು ಸ್ವಭಿಮಾನವನ್ನು ತೈಜಿಸಿ ಹೇಗೆ ಉನ್ನತಿಯನ್ನು ಪಡೆಯುವನು ?

### ಶ್ರೀಭಗವಾನುವಾಚ –

ಮುಖನಾಸಿಕಯೋರ್ಮಧ್ಯೇ ಪ್ರಾಣಃ ಸಂಚರತೆ ಸದಾ ।  
ಆಕಾಶಃ ಪಿಬತೆ ಪ್ರಾಣಂ ಸ ಜೀವಃ ಕೆನ ಜೀವತಿ ॥ ೪೮ ॥

ಅಜ್ಞನನು ಹೇಗೆ ಕೇಳಲಾಗಿ ತೈಜಸನು ಪ್ರಾಜ್ಞಾನಾಗುವನೆಂದೂ ಪ್ರಾಜ್ಞನು ತುರೀಯನಾಗುವನೆಂದೂ ಹೂಡ ಶ್ರೀಕೃಷ್ಣನು ಹೇಳುತ್ತಾನೆ –

### ಶ್ರೀ ಭಗವಾನ್ ಉವಾಚ –

ಬಾಯಿ ಮತ್ತು ನಾಸಿಕಗಳ ರಂಧ್ರದಲ್ಲಿ ಸದಾ ಪ್ರಾಣವಾಯುವು ಸಂಚರಿಸುತ್ತದೆಯಷ್ಟು. ಒಂದು ದಿವಸಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು ಸಲ (21,600) ಉಸಿರಾಟವು ನಡೆಯುತ್ತದೆ. ಯೋಗಿಯು ಇದನ್ನು ಅಜಪಾಜಪ

ಶ್ರೀ ಗೌಡಪಾದೀಯ ವ್ಯಾಖ್ಯಾನ ಸಹಿತ ೩೪ ಶತರ್ಗೀತಾ ಪ್ರವಚನ 20

ಮಂತ್ರವನ್ನಾಗಿ ತಿಳಿದಿರುತ್ತಾನೆ. ಯಾವಾಗ ಯೋಗಿಯು ಯೋಗಾನುಷ್ಠಾನ ಮಹಿಮೆಯಿಂದ ಬ್ರಹ್ಮಜ್ಞಾನವನ್ನು ಪಡೆಯುತ್ತಾನೋ ಆಗ ಜೀವನಾದೃಷ್ಟಿಂದ (ಪ್ರಾರಭಕರ್ಮವಶದಿಂದ) ಇನ್ನೂ ಕೆಲವು ಕಾಲ ದೇಹವನ್ನು ಧರಿಸಿರಬಹುದು. ಅನಂತರ ಪಾಣವಾಯುವು ಆಕಾಶದಲ್ಲಿ ಲಯಿಸಿ ಹೋಗುವುದು. ಆಗ ಜೀವಿಸುವುದಾದರೂ ಹೇಗೆ? ಜೀವಾತ್ಮನ ಜೀವಭಾವವೇ ತೊಲಗಿ ಹೋಗುತ್ತದೆ ಎಂದು ಅಭಿಪ್ರಾಯ.

### ಅರ್ಜುನ ಉವಾಚ -

ಬ್ರಹ್ಮಾಣಂಬ್ರಾಪಿತಂ ವ್ಯಾಮ ವ್ಯಾಮಾ ಚಾವೈಷಿತಂ ಜಗತ್ ।

ಅನ್ತರ್ಬಹಿಷ್ಯ ತದ್ವಯಂ ಕಥಂ ದೇವಾ ನಿರಜನಃ ॥ ೪೯ ॥

ಬ್ರಹ್ಮವು ಸರ್ವಗತವಾದ್ದರಿಂದ ಎಲ್ಲವಸುಗಳ ಸಂಬಂಧವೂ ಅದಕ್ಕಿರುತ್ತದೆ. ಅದು (ಬ್ರಹ್ಮನು) ನಿರಂಜನವೂ ನಿಷ್ಪಾಲವೂ ಆಗುವುದಾದರೂ ಹೇಗೆ? ಎಂದು ಅಜೂನನ ಪ್ರಶ್ನೆ:

ಅಜೂನ ಉವಾಚ -

ಹೇ ಭಗವನ್! ಆಕಾಶವು ಬ್ರಹ್ಮಂಡದಿಂದ ಕೂಡಿದೆ. ಆಕಾಶದಿಂದ ಜಗತ್ತು ವ್ಯಾಪ್ತವಾಗಿದೆ. ಏವಂ ಚ ಬ್ರಹ್ಮಂಡದ ಒಳಗೂ ಹೊರಗೂ ಆಕಾಶವೇ ಇರುತ್ತದೆ. ಹೀಗಿರುವಾಗ ಬ್ರಹ್ಮವು ಸಂಗರಹಿತವೂ ನಿರಂಜನವೂ ಆಗುವುದಾದರೂ ಹೇಗೆ?

### ಶ್ರೀಭಗವಾನುವಾಚ -

ಆಕಾಶो ಹಾವಕಾಶಾಂಚ ಆಕಾಶಂ ವ್ಯಾಪಿತಂ ಚ ಯತ್ ।

ಆಕಾಶಸ್ಯ ಗುಣಃ ಶಬ್ದಾ ನಿಃಶಬ್ದಂ ಬ್ರಹ್ಮ ಚೋಚ್ಯತೇ ॥ ೫೦ ॥

ಶ್ರೀ ಭಗವಾನ್ ಉವಾಚ -

ಮಹಾಕಾಶ ಮತ್ತು ಪರಿಚ್ಛಿನ್ನವಾದ ಘಟಾಕಾಶ ಮತಾಕಾಶಗಳು ಆಕಾಶದ ಸೂಕ್ಷ್ಮರೂಪವಾದ ಶಬ್ದತನ್ನಾತ್ರೆಯಿಂದ ವ್ಯಾಪ್ತವಾಗಿವೆ. ಮಿಥ್ಯಾಭೂತವಾದ ಆಕಾಶಕ್ಕೆ ಶಬ್ದತನ್ನಾತ್ರೆಯಾದ ಶಬ್ದವು ಗುಣವನಿಸಿದೆ ಎಂದರೆ ಆಕಾಶದ ಗುಣ (ಉಪಾದಾನಕಾರಣ) ಶಬ್ದ. ಏವಂ ಚ ಶಬ್ದತನ್ನಾತ್ರೆ ಮತ್ತು ಆಕಾಶಇವರಧಾ ಮಿಥ್ಯೆಯಾದ್ದರಿಂದ ಬ್ರಹ್ಮವು ನಿಃಶಬ್ದ (ನಿಷ್ಪಾಲಚ) ಎಂದು ಉಕ್ತವಾಗುತ್ತದೆ.

ಟಿಪ್ಪಣಿ : ಜಗತ್ತೆಲ್ಲವೂ ಮಿಥ್ಯೆ, ಭಾರಂತಿಯಿಂದ ಕಲ್ಪಿತವಾದದ್ದು. ಆದ್ದರಿಂದಲೇ ಬ್ರಹ್ಮವು ಅದ್ವಿತೀಯವನಿಸಿದೆ. ಏವಂ ಚ ಬ್ರಹ್ಮವು ನಿರಂಜನವೂ ನಿಷ್ಪಾಲವೂ ಆಗಿದೆಯೆಂಬ ಸಿದ್ಧಾಂತಕ್ಕೆ ಬಾಧೆಯಿಲ್ಲ.

### ಅರ್�ುನ ಉವಾಚ -

**ದನ್ತोಷ್ಠತಾಲುಜಿಹ್ವಾನಾಮಾಸಪದं ಯತ್ರ ದೃಷಯತे ।**

**ಅಕ್ಷರತ್ವं ಕುತಸ್ತೇಷಾಂ ಕ್ಷರತ್ವं ವರ್ತತे ಸದಾ ॥ ५१ ॥**

ಬ್ರಹ್ಮವು ನಾಶರಹಿತವೆಂಬ ಅಭಿಪ್ರಾಯದಿಂದ ಅದನ್ನು “ಅಕ್ಷರ” ಎಂದು ಹೇಳಲಾಗುತ್ತಿದೆ. ಅದು ಹೇಗೆ ಸಮಂಜಸ ಎಂದು ಅರ್ಜುನನನ್ನಪ್ರಶ್ನೆ. ಹೇ ಭಗವನ್! ಅಕ್ಷರವೆಂದರೆ ವರ್ಣ. ವರ್ಣವಾದರೋ ದಂತ, ಓಟ್, ತಾಲು, ಜಹ್ನು ಮುಂತಾದ ಅಂಗಗಳಿಂದ ಹುಟ್ಟಿದೆ. ಹುಟ್ಟಿದ ಮೇಲೆ ನಾಶವೂ ಆಗುತ್ತದೆ. ಇದು ಎಲ್ಲಾರೂ ಅನುಭವಸಿದ್ಧವಾದ ವಿಷಯ. ಹೀಗಿರುವಾಗ ಬ್ರಹ್ಮವು ನಾಶರಹಿತವೆಂದು ಹೇಗೆ ಹೇಳುವುದು?

### ಶ್ರೀಭಗವಾನುವಾಚ -

**ಅಘೋಷಮಬ್ಯಜನಮಸ्वರं ಚಾಪ್ಯತಾಲುಕಣಠಾಷ್ಠಮನಾಸಿಕं ಚ ।**

**ಆರೇಖಜಾತಂ ಪರಮೂಷ್ಠವರ್ಜಿತಂ ತದಕ್ಷರಂ ನ ಕ್ಷರತೆ ಕಥರ್ಂಚಿತ् ॥ ५२ ॥**

### ಶ್ರೀ ಭಗವಾನ್ ಉವಾಚ -

ಅರ್ಜುನ ! ಬ್ರಹ್ಮವಸ್ತುವಿಗೆ ಘೋಷವೆಂಬ ವರ್ಣಗುಣವೂ ಇಲ್ಲ. ಅದು ವ್ಯಂಜನವೂ ಅಲ್ಲ. ಸ್ವರವೂ ಅಲ್ಲ. ಕಂತ ತಾಲು ಮುಂತಾದ ಅಂಗಗಳಿಂದ ಹುಟ್ಟಿವುದೂ ಇಲ್ಲ. ಅನುನಾಸಿಕವೂ ಅಲ್ಲ. ರೇಖೆಯಿಂದ ಬರೆಯಲೂ ಆಗುವುದಿಲ್ಲ; ಉಷ್ಣವರ್ಣವೂ ಅಲ್ಲ. ಇಂತಹ ಅಕ್ಷರವು ಬ್ರಹ್ಮವಸ್ತು. ಅದು ಎಂದಿಗೂ ನಾಶಹೋಂದುವುದಿಲ್ಲ.

**ಟಿಪ್ಪಣಿ :** ಅರ್ಜುನನು ಅಕಾರಾದಿ ವರ್ಣಗಳನ್ನು ಅಕ್ಷರವೆಂದು ಭಾವಿಸಿ ಕೇವಲ ಅಜ್ಞಾನದಿಂದ ಪ್ರಶ್ನೆಮಾಡಿದ್ದಾನೆ. ಅದಕ್ಕೆ ಶ್ರೀಕೃಷ್ಣನು “ನಕ್ಷರ ತಿಳಿತಿ ಅಕ್ಷರಮ್” = ನಾಶರಹಿತಮ್ ಎಂಬ ಅರ್ಥದಲ್ಲಿ ನಾನು ಅಕ್ಷರ ಶಬ್ದವನ್ನು ಪ್ರಯೋಗಿಸಿದ್ದೇನೆ. ಅಕಾರಾದಿ ವರ್ಣಗಳು ಎಂಬ ಅರ್ಥದಲ್ಲಿ ಪ್ರಯೋಗಿಸಿಲ್ಲ ಎಂದು ಸಮಾಧಾನ ಹೇಳಿದ್ದಾನೆ.

### ಅರ್ಜುನ ಉವಾಚ -

**ಜ್ಞಾತ್ವಾ ಸರ್ವಗತಂ ಬ್ರಹ್ಮ ಸರ್ವಭೂತಾಧಿವಾಸಿತಮ् ।**

**ಇನ್ದ್ರಿಯಾಣಾಂ ನಿರೋಧೇನ ಕಥಂ ಸಿಧ್ಯಾನ್ತಿ ಯೋಗಿನಃ ॥ ५३ ॥**

### ಅರ್ಜುನ ಉವಾಚ -

ಹೇ ಭಗವನ್, ಬ್ರಹ್ಮವು ಸರ್ವವ್ಯಾಪಿಯಂದೂ ಸಮಸ್ತ ಪ್ರಾಣಗಳಲ್ಲಿಯೂ

ಶ್ರೀ ಗೌಡಪಾದೀಯ ವ್ಯಾಖ್ಯಾನ ಸಹಿತ ೬೫ರಿಗೇತ್ತಾ ಪ್ರವಚನ  
ನೆಲೆಸಿದೆಯೆಂದೂ ಯೋಗಿಗಳು ತಿಳಿದಮೇಲೆ, ಇಂದಿ, ಯಗಳನ್ನು ನಿಗ್ರಹಿಸುತ್ತಿದ್ದರೆ  
ಮುಕ್ತರಾಗುವುದು ಹೇಗೆ ?

### ಶ್ರೀಭಗವಾನುವಾಚ –

ಇಂದ್ರಿಯಾಣಂ ನಿರೋಥನ ದೇಹ ಪಶಯನ್ತಿ ಮಾನವಾಃ ।

ದೇಹ ನಷ್ಟೇ ಕುತೋ ಬುಧ್ಬಿಬುಧ್ಬಿನಾಶ ಕುತೋ ಜತಾ ॥ ೫೪ ॥

ಎಲ್ಲಿಯವರೆಗೆ ಇಂದಿ, ಯಗಳನ್ನು ನಿಗ್ರಹಿಸುತ್ತಿರಬೇಕೆಂಬುದು ಅಷ್ಟನನ್ನ ಪ್ರಶ್ನೆ  
ಎಂದು ಶಂಕಿಸಿ ಭಗವಂತನು ಹೀಗೆಂದನು – ಜಾಣಿಗೆ ದೇಹವೂ ಇಲ್ಲ,  
ಇಂದಿ, ಯಗಳೂ ಇಲ್ಲ. ಯಾವುದನ್ನು ನಿಗ್ರಹಿಸಬೇಕು.

ಎಲ್ಲಿಯ ವರೆಗೆ ಯೋಗಿಯು ಆತ್ಮತತ್ತ್ವವನ್ನು ಸಾಕ್ಷಾತ್ ಕರಿಸಿಕೊಳ್ಳುವುದಿಲ್ಲಪೋ  
ಅಲ್ಲಿಯ ವರೆಗೆ ಇಂದಿಯ ನಿಗ್ರಹವು ಅವಶ್ಯಕವಾಗುತ್ತದೆ. ಆ ಪರತತ್ತ್ವದ  
ಸಾಕ್ಷಾತ್ಕಾರವಾದ ಮೇಲೆ, ಎಲ್ಲದೇಹೇಂದ್ರಿಯಾದಿಗಳೂ ಒಂದೇ ಬ್ರಹ್ಮವಂದು  
ಯೋಗಿಯು ತಿಳಿದುಕೊಳ್ಳುತ್ತಾನೆ. ಆಗ ಯಾವ ಸಾಧನಾನುಷ್ಠಾನಗಳೂ  
ಬೇಕಿಲ್ಲವೆಂದು ತಾತ್ತ್ವಯ್.

ತಾವದೇವ ನಿರೋಥ: ಸ್ಯಾಧಾವತತತ್ವं ನ ವಿಂದತಿ ।

ವಿಂದಿತೆ ತು ಪರೆ ತತ್ವे ಏಕಮೇವಾನುಪಶಯತಿ ॥ ೫೫ ॥

ಈ ಸಾಧನವಿಧಿಯನ್ನು ಎಲ್ಲಿಯ ವರೆಗೆ ಅನುಷ್ಠಾನ ಮಾಡಬೇಕು ? ಎಂಬ  
ಶಂಕೆಗೆ ಅನುಷ್ಠಾನದ ಅವಧಿಯನ್ನು ಈಗ ಹೇಳಲಾಗುವುದು –

ಎಲ್ಲಿಯ ವರೆಗೆ ಆತ್ಮತತ್ತ್ವವನ್ನು ತಿಳಿಯಲಾಗುವುದಿಲ್ಲಪೋ ಅಲ್ಲಿಯ ವರೆಗೆ  
ಇಂದಿಯ ನಿಗ್ರಹ ಮುಂತಾದ ಸಾಧನವನ್ನು ಆಚರಿಸುತ್ತಿರಬೇಕು. ಆ ಪರತತ್ತ್ವವು  
ತಿಳಿದ ಮೇಲೆ ಎಂದರೆ ಬ್ರಹ್ಮಸಾಕ್ಷಾತ್ಕಾರವಾದಾಗ ಸರ್ವವೂ ಬ್ರಹ್ಮವೇ ಎಂದು  
ಅನುಭವವಾಗುತ್ತದೆ. ಆಗ ಯಾವ ಆಚರಣೆಯೂ ಬೇಕಿಲ್ಲ.

ನವಚಿದ್ರಕೃತಾ ದೇಹಾ: ಸರವನ್ತಿ ಗಲಿಕಾ ಇವ ।

ನैವ ಬ್ರಹ್ಮ ನ ಶುದ್ಧಂ ಸ್ಯಾತ್ಪುಮಾನ ಬ್ರಹ್ಮ ನ ವಿಂದತಿ ॥ ೫೬ ॥

ಸಾಧನಾನುಷ್ಠಾನಗಳಿಲ್ಲದೆ ಬ್ರಹ್ಮಜ್ಞಾನವಾಗುವುದಿಲ್ಲ ಎಂಬ ಅಭಿಪ್ರಾಯ  
ದಿಂದ ಮುಂದಿನ ಶೈಲೀಕೆ ಬಂದಿದೆ.

ಈ ದೇಹಗಳು ಒಂಬತ್ತು ರಂಧ್ರಗಳಿಂದ ಕೂಡಿರುತ್ತವೆ. ವಿಷಯವಾಸನೆಗಳಿಂದ  
ಕೂಡಿದ ಜಾಣಗಳು, ತೂತಿನ ಗಡಿಗೆಯಿಂದ ದ್ರವ ಪದಾರ್ಥವು ಸುರಿದು

ಹೋಗುವಂತೆ, ಈ ದೇಹಗಳಿಂದ ಸದಾ ಸುರಿದು ಹೋಗುತ್ತೇ ಇವೆ. ಮನುಷ್ಯನು ಎಲ್ಲಿಯ ವರೆಗೆ ಪರಬ್ರಹ್ಮವನ್ನು ಸಾಕ್ಷಾತ್ಕಾರಿಸಿಕೊಳ್ಳುವುದಿಲ್ಲವೋ ಅಲ್ಲಿಯ ವರೆಗೆ ಈ ನವಬ್ರಹ್ಮದಿಂದ – ಎಂದರೆ – ಬ್ರಹ್ಮದ ಪ್ರತಿಬಿಂಬವಾದ ಜೀವದಿಂದ ಫಣಿತವಾದ ದೇಹವು ಶುದ್ಧವಾಗುವುದಿಲ್ಲ.

ಈ ದೇಹವು ವಿಷಯವಾಸನೆಗಳ ಜ್ಞಾನಗಳಿಂದ ಕೊಳೆಯಾಗಿರುತ್ತದೆ. ನವರಂಧ್ರಗಳಿಂದ ಇವು ಸುರಿದುಹೋಗುತ್ತವೆಯೆಂಬುದು ಆಲಂಕಾರಿಕವಾದ ನುಡಿ. ಈ ದೇಹವು ಕೊಳೆಯಾದದ್ದು. ಬ್ರಹ್ಮಜ್ಞಾನವಾದ ಹೇಳಿ ವಿಷಯವಾಸನೆಯೇ ಇರುವುದಿಲ್ಲವಾದ್ದರಿಂದ ಈ ದೇಹವು ಶುದ್ಧವಾಗುತ್ತದೆಯೆಂದು ಅಭಿಪ್ರಾಯ.

**ತಾತ್ತ್ವಿಕ:** ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡಾಗ ನಮ್ಮ ಮುಖವು ಬಿಂಬವೆನಿಸುತ್ತದೆ. ಕನ್ನಡಿಯಲ್ಲಿ ಕಾಣುವ ಆಕೃತಿಯು ಪ್ರತಿಬಿಂಬವೆನಿಸುತ್ತದೆ. ಹಾಗೆಯೇ ಬ್ರಹ್ಮವು ಬಿಂಬವೆಂದೂ ಅವಿದ್ಯೆಯಲ್ಲಿ ಪ್ರತಿಫಲಿಸಿದ ಪ್ರತಿಬಿಂಬವು ಜೀವವೆಂದೂ ತಿಳಿಯಬೇಕು. ಜೀವನೇ ನವಬ್ರಹ್ಮ (ಹೊಸಬ್ರಹ್ಮ).

**ಅತ್ಯಂತಮಲಿನಿ ದೇಹ ದೇಹಿ ಚಾತ್ಯಂತನಿರ್ಮಲः ।  
ತಉಭಯಾರಂತರ ಜಾತ್ವಾ ಕಸ್ಯ ಶೌಚ ವಿಥೀಯತೆ ॥ ೫೭ ॥**

ಈ ದೇಹವು ಅಶ್ವಂತ ಮಲಿನವಾದದ್ದು. ದೇಹಿಯಾದ ಆಶ್ವಂತದ ಪರಿಶುದ್ಧನಾದವನು. ಇವೆರಡರ ಭೇದವನ್ನು ಯಾವಾತನು ತಿಳಿದಿರುತ್ತಾನೋ ಅವನನ್ನು ಕುರಿತು “ಶುಚಿಯಾಗು” ಎಂದು ಹೇಳಿದರೆ ಆ ವಿಧಿಯು ಯಾರಿಗೆ ಅನ್ವಯಿಸುತ್ತದೆ ?

**ತಾತ್ತ್ವಿಕ:** ಆಶ್ವಂತಜ್ಞಾನಿಯನ್ನು ಕುರಿತು “ಶುಚಿಯಾಗು” ಎಂದು ವಿಧಿಸಿದರೆ ಅದು ಯಾರಿಗೆ ಅನ್ವಯಿಸುತ್ತದೆ ? ದೇಹವು ಎಷ್ಟು ನೀರನ್ನು ಹಾಕಿದರೂ ಶುಚಿಯಾಗುವುದಿಲ್ಲ. ಮಲ, ಮೂತ್ರ, ಮಾಂಸ, ರಕ್ತ – ಮುಂತಾದ್ದರಿಂದ ತುಂಬಿರುತ್ತದೆ. ಆಶ್ವಂತವು ಸದಾ ನಿರ್ಮಲವಾದ್ದರಿಂದ ನೀರು ಏನನ್ನೂ ಮಾಡದು.

ಇತಿ ಶ್ಲೋಗಾದಾಚಾರ್ಯ ವಿರಚಿತ ವ್ಯಾಖ್ಯಾನಪೂರ್ವಿಕಿತವಾದ  
ಉತ್ತರಗಿತೆಯಲ್ಲಿ ಪ್ರಥಮಾಧ್ಯಾಯ

\*\*\*\*\*

ಅಧ್ಯಾತ್ಮಿಕೀಯಾಧ್ಯಾತ್ಮಿ:  
ಅಧ್ಯಾತ್ಮ ಎರಡು

### अर्जुन उवाच -

ज्ञात्वा सर्वगतं ब्रह्म सर्वज्ञं परमेश्वरम् ।  
अहं ब्रह्मेति निर्देष्टुं प्रमाणं तत्र किं भवेत् ॥ १ ॥

ಆರೂಢನಿಗೂ ಆರುರುಕ್ಕುವಿಗೂ ಇರುವ ಸ್ವರೂಪಭೇದವನ್ನು ಹೇಳಿದ್ದಾಯಿತು. ಆರೂಢನಾದವನು ಬಿಂಬವೇ ಆಗಿದ್ದಾನೆಂಬುದಕ್ಕೆ ಪ್ರಮಾಣವೇನೆಂದು ಈಗ ಅಜ್ಞನನು ಕೇಳುತ್ತಾನೆ.

### ಅಜ್ಞನ ಉವಾಚ -

ಹೇ ಭಗವನ್ ! ಬ್ರಹ್ಮವು ಸರ್ವಾಗತವೂ ಸರ್ವಾಜ್ಞವೂ ಆದ ಪರಮೇಶ್ವರನೆಂಬುದನ್ನು ತಿಳಿದುಕೊಂಡದ್ದಾಯಿತು. ಆದರೆ “ಅಹಂ ಬ್ರಹ್ಮಸ್ಮಿ” ಎಂದು ನಿಶ್ಚಯಿಸಿ ತಿಳಿಯಲು ಯಾವ ಆಧಾರವಿದೆ ?

### श्रीभगವಾನುವಾಚ -

यथा जलं जले क्षिप्तं क्षीरे क्षीरं घृते घृतम् ।  
अविशेषो भवेत्तद्वज्जीवात्मपरमात्मनोः ॥ २ ॥

### ಶ್ರೀ ಭಗವಾನ್ ಉವಾಚ -

ಒಂದು ಪಾಠೀಯ ನೀರನ್ನು ಹೊಳೆಯ ನೀರಿಗೆ ಜೆಲ್ಲಿದರೆ ಅದು ಹೊಳೆಯ ನೀರಿನೊಡನೆ ಕೂಡಿ ನೀರೇ ಆಗಿಬಿಡುತ್ತದೆ. ಹೀಗೆಯೇ ಹಾಲಿಗೆ ಹಾಲನ್ನೂ, ತುಪ್ಪಕ್ಕೆ ತುಪ್ಪವನ್ನು ಸೇರಿಸಿದರೆ ಹಾಲು ತುಪ್ಪಗಳೊಡನೆ ಅವು ಒಂದಾಗಿ ಬಿಡುತ್ತವೆ. ಹಾಗೆಯೇ ದೇಹವೆಂಬ ಉಪಾಧಿಯು ಕಳೆದೊಡನೆ ಎಂದರೆ ಅಜ್ಞಾನವು ನಿವೃತ್ತವಾದೊಡನೆ ಜೀವನು ಬ್ರಹ್ಮವೇ ಆಗಿಬಿಡುತ್ತಾನೆ.

जीवे परेण तादात्म्यं सर्वगं ज्योतिरीश्वरम् ।  
प्रमाणलक्षणैर्ज्ञेयं स्वयमेकाग्रवेदिना ॥ ३ ॥

ಏಕಾಗ್ರತೆಯಿಂದ ಆತ್ಮಚಿಂತನೆಯಲ್ಲಿ ತೊಡಗುವ ಬ್ರಹ್ಮನಿಷ್ಟನಾದ ಗುರುವು “ತತ್ತ್ವಮಸಿ” “ಯಶೋ ವಾ ಇಮಾನಿ ಭೂತಾನಿ ಜಾಯಂತೇ” “ಯಃ ಸರ್ವಾಜ್ಞಃ ಸ ಸರ್ವವಿತ” ಇತ್ಯಾದಿ ಪ್ರಮಾಣಗಳಿಂದ ಜೀವಾತ್ಮೆ ಪರಮಾತ್ಮರ ಬಕ್ಕವನ್ನು

ಉಪದೇಶಿಸುತ್ತಾನೆ. ಆಗ ಶಿಷ್ಯನು ಸರ್ವಗತವೂ, ಸ್ವಯಂಪ್ರಕಾಶವಾದ ಜ್ಯೋತಿಯೂ, ಈಶ್ವರನೂ ಆದಂತು ಜೀವನೇ ಎಂದು ಜೀವಾತ್ಮೆ ಪರಮಾತ್ಮರ ಬಕ್ಕವನ್ನು ತಿಳಿದುಕೊಳ್ಳುತ್ತಾನೆ.

### ಅರ್ಜುನ ಉವಾಚ -

**ಜಾನೇನैವ ಭವೇಜ್ಞಯं ವಿದಿತ್ವಾ ತತ್ಕಷಣೇನ ತು ।**

**ಜ್ಞಾನಮಾತ್ರೇ ಮುಚ್ಯೇತ ಕಿಂ ಪುನರ್ಯೋಗಧಾರणಾ ॥ ೪ ॥**

ಆಗ ಅರ್ಜುನನು ಹೇಳುತ್ತಾನೆ - ಶ್ರೀಕೃಷ್ಣ! ಇಂಥಹ ಜಾಣಿದಿಂದಲೇ ಜ್ಯೋತಿಯವಾದ ಬ್ರಹ್ಮಕ್ಕೆವು ಸಿದ್ಧವಾಗುತ್ತಿರುವಾಗ ಮತ್ತೆ ಕರ್ಮ ಯೋಗ ಮುಂತಾದದ್ದು ಏಕೆ ಬೇಕು?

### ಶ್ರೀಭಗವಾನುವಾಚ -

**ಜಾನೇನ ದೀಪಿತೆ ದೇಹೇ ಬುದ್ಧಿಬ್ರಹ್ಮಸಮನ್ವಿತಾ ।**

**ಬ್ರಹ್ಮಜಾನಾಗ್ನಿನಾ ವಿದ್ವಾನ್ರಿದೇಹತ್ಕರ್ಮಬಂಧನಮ् ॥ ೫ ॥**

ಆಗ ಭಗವಂತನು ಹೀಗೆ ಹೇಳುತ್ತಾನೆ - ಅರ್ಜುನ! ಜಾಣಿದಿಂದ ಲಿಂಗಶರೀರವು ಶುದ್ಧವಾಗುತ್ತದೆ. ಆಗ ಆತನ ಬುದ್ಧಿಯು ಬ್ರಹ್ಮನಿಷ್ಟವಾಗಿ ಸರ್ವಸಂದೇಹಗಳನ್ನೂ ನಿವಾರಿಸಿಕೊಳ್ಳುತ್ತಾನೆ. ಜಾಣಾಗ್ನಿಯಿಂದ ಸರ್ವಕರ್ಮಗಳೂ ನಾಶವಾಗುತ್ತವೆ.

**ತಾತ್ಪರ್ಯः:** ಕರ್ಮ ಯೋಗವು ಚಿತ್ತಶುದ್ಧಿಯನ್ನಂಟು ಮಾಡುತ್ತದೆ. ಅದಕ್ಕಾಗಿ ಕರ್ಮ ಯೋಗ ಬೇಕು. ಅನಂತರವೇ ಆತ್ಮಜಾಣವು ಪ್ರಪ್ರವಾಗುತ್ತದೆ. ಆಗ ಕರ್ಮ ಯೋಗವು ಬೇಕಾಗಿಲ್ಲ.

**ತತः ಪವಿತ್ರಂ ಪರಮೇಶ್ವರಾಖ್ಯಮದ್ವैತರೂಪಂ ವಿಮಲಾಂಬರಾಭಮ् ।**

**ಯಥೋದಕे ತೋಯಮನುಪ್ರವಿಷ್ಟಂ ತಥಾತ್ಮರೂಪो**

**ನಿರೂಪಾಧಿಸಂಸ್ಥಿತಃ ॥ ೬ ॥**

ಆತ್ಮಜಾಣವು ಪ್ರಪ್ರವಾದ ಮೇಲೆ ಜೀವನು ಪವಿತ್ರನಾಗಿ ಆದ್ವೈತನಾದ ಪರಮೇಶ್ವರನೇ ಆಗಿಬಿಡುತ್ತಾನೆ. ನಿರೂಪಾಧಿಸಂಸ್ಥಿತಃ ಆಕಾಶದಂತಾಗುತ್ತಾನೆ. ಪಾತ್ರೇಯಲ್ಲಿರುವ ಜಲವು ಸಮುದ್ರದ ಜಲದಲ್ಲಿ ಸೇರಿದಂತೆ ಪರಮಾತ್ಮೆ ಸ್ವರೂಪನಾಗಿ ಎಲ್ಲ ಉಪಾಧಿಗಳನ್ನು ಕಳೆದುಕೊಳ್ಳುತ್ತಾನೆ.

ಶ್ರೀ ಗೌಡಪಾದೀಯ ವ್ಯಾಖ್ಯಾನ ಸಹಿತ ಉತ್ತರಗೇತಾ ಪ್ರವಚನ 26

ಎವರಣಃ ಆತ್ಮಜ್ಞಾನಿಯ ಸ್ವಯಂ ಕ್ರಿಯಾರಹಿತನೇ ಸರಿ. ದೇಹಾದಿಗಳು ತಮ್ಮ ಕೆಲಸವನ್ನ ಮಾಡುತ್ತಿದ್ದರೂ “ಗುಣಾ ಗುಣೇಷು ವರ್ತಣಂತೇ” ಎಂದು ತಿಳಿದು ಜ್ಞಾನಿಯ ಉದಾಸೀನನಾಗುತ್ತಾನೆ.

ಆಕಾಶವತಸ್ಕಂಶಶರೀರ ಆತ್ಮಾ ನ ದೃಷ್ಯತे ವಾಯುವದನ್ತರಾತ್ಮಾ ।

ಸ ಬಾಹ್ಯಾಭಯನ್ತರನಿಷ್ಠಲಾತ್ಮಾ ಜಾನೋಲ್ಕಯಾ

ಪಶ्यತಿ ಚಾನ್ತರಾತ್ಮಾ ॥ ೭ ॥

ಪರಮಾತ್ಮನು ಆಕಾಶದಂತೆ ಅತೀಂದ್ರಿಯನೂ, ಜ್ಞಾನಸ್ವರೂಪನೂ, ವಾಯುವಿನಂತೆ ಅದ್ವಿತೀಯನೂ, ಅಂತರಾತ್ಮನೂ ಆಗಿರುತ್ತಾನೆ. ಹಾಗೆಯೇ ಜೀವನೂ ಸಹ ಜ್ಞಾನಪೆಂಬ ಪಂಜಿನಿಂದ ಅಜ್ಞಾನವನ್ನ ಸುಟ್ಟು ಹಾಕಿ ಬಾಹ್ಯಭ್ಯಂತರಗಳಲ್ಲಿ ನಿಶ್ಚಲನಾಗಿ ಬ್ರಹ್ಮವೇ ಆಗಿಬಿಡುತ್ತಾನೆ.

ಇಷ್ಟಣಃ : ಶೈಲ್ಕದ ಎರಡನೆಯ ಸಾಲಿನಲ್ಲಿ “ಬಾಹ್ಯಭ್ಯಂತರ ನಿಶ್ಚಲಾತ್ಮಾ” ಎಂದು ಇದೆ. ಇಲ್ಲಿ ಬಾಹ್ಯಭಿಭಕ್ತಿ ಸಮಾಸವಾದರೆ ನಿಧುವೆ ಮಹಾರ ಇರಬಾರದು. ಮಹಾರರಹಿತವಾಗಿ “ಬಾಹ್ಯಭ್ಯಂತರ” ಎಂದಿರಬೇಕು. ಆಗ ಶೈಲ್ಕದಲ್ಲಿ ಒಂದು ಅಕ್ಷರ ಕಡಿಮೆಯಾಗುತ್ತದೆ. ಆದರೂ ಅರ್ಥಪ್ರಯೋಗವೆಂದು ಸಮಾಧಾನಮಾಡಿಕೊಳ್ಳಬೇಕು.

ಯತ್ರ ಯತ್ರ ಮृತो ಜ್ಞಾನಿ ಯೆನ ವಾ ಕೆನ ಮृತ್ಯುನಾ ।

ಯಥಾ ಸರ್ವಗತಂ ವ್ಯಾಮ ತತ್ರ ತತ್ರ ಲಯಂ ಗತಮ् ॥ ೮ ॥

ಇಂತಹ ಆತ್ಮಜ್ಞಾನಿಯ ಯಾವ ಯಾವ ಸ್ಥಳದಲ್ಲಿ ಯಾವ ಯಾವ ಪ್ರಕಾರದ ಮರಣವೇ ಬಂದರೂ ಅಲ್ಲಿಯೇ ಬ್ರಹ್ಮದಲ್ಲಿ ಲಯವನ್ನ ಹೊಂದಿಬಿಡುತ್ತಾನೆ. ಅವನು ಸರ್ವವ್ಯಾಪಿಯಾದ್ದರಿಂದ ಸರ್ವವ್ಯಾಪಿಯಾದ ಆಕಾಶದಂತೆ ಆಗಿರುತ್ತಾನೆ.

ಎವರಣಃ : ಗಡಿಗೆಯು ಎಲ್ಲಿ ಯಾವ ಪ್ರಕಾರದಲ್ಲಿ ಒಡೆದುಹೋದರೂ ಅದರಲ್ಲಿರುವ ಆಕಾಶವು ಮಹಾಕಾಶದಲ್ಲಿ ಸೇರಿ ಬಿಡುತ್ತದೆ. ವಸ್ತುತಃ ಆಕಾಶವು ಮಹಾಕಾಶವೇ ಆಗಿರುತ್ತದೆ. ಗಡಿಗೆಯು ಕೇವಲ ಒಂದು ಉಪಾಧಿ. ಹಾಗೆಯೇ ಜ್ಞಾನಿಗೆ ದೇಹವು ಅಜ್ಞಾನ ಕಲ್ಪಿತವಾದ ಒಂದು ಉಪಾಧಿ ಎಂದು ತಿಳಿಯಬೇಕು.

**ಶರೀರವ್ಯಾಪಿತಂ ವ್ಯಾಮ ಭುವನಾನಿ ಚತುರ್ದಶ ।  
ನಿಷ್ಠಲೋ ನಿರ್ಮಲೋ ದೇಹಿ ಸರ್ವವ್ಯಾಪಿ ನಿರಜನ : || ೯ ||**

ಜೀವವು ಅಣುಪರಿಮಾಣವಾಗಿರುತ್ತದೆಂದು ಕೆಲವರ ಹೇಳಿಕೆಯಿದೆ. ಆಗ ಮೇಲ್ಮೈ ವಿಷಯವು ಸರಿಯಾಗುವುದಿಲ್ಲವೆಂಬ ಸಂದೇಹಕ್ಕೆ ಉತ್ತರ –

ಶರೀರವ್ಯಾಪಿಯಾದ ಆಕಾಶವು ಹದಿನಾಲ್ಕು ಲೋಕಗಳನ್ನೂ ವ್ಯಾಪಿಸಿಕೊಂಡಿರುತ್ತದೆ. ಹಾಗೆಯೇ ದೇಹದಲ್ಲಿರುವ ಆತ್ಮನು ಸರ್ವವ್ಯಾಪಿಯೂ ನಿಶ್ಚಲನೂ ನಿವರ್ಣಲನೂ ನಿರಂಜನನೂ ಆಗಿರುತ್ತಾನೆ. ಅವನು ಅಣುಪರಿಮಾಣನಲ್ಲ.

**ಮುಹೂರ್ತಮಪಿ ಯೋಗಶ್ವೇನಾಸಾಗ್ರೇ ಮನಸಾ ಸಹ ।  
ಸರ್ವ ತರತಿ ಪಾಪ್ಮಾನं ತಸ್ಯ ಜನ್ಮಶತಾರ್ಜಿತಮ् ॥ ೧೦ ॥**

ತತ್ತ್ವಜ್ಞಾನಿಗಳಾಗುವ ಮುಕ್ತಿಸ್ವರೂಪವನ್ನು ಹೇಳಿದ್ದಾಯಿತು. ಇನ್ನು ಮುಂದೆ ತತ್ತ್ವಜ್ಞಾನದ ಸಾಧನೆಗಳನ್ನು ವ್ಯಾಢತಕ್ಷವನಿಗೆ ಸರ್ವವಿಧದ ಪಾಪವೂ ಹೊಗುತ್ತದೆ, ದೂರವಾಗುತ್ತದೆ ಎಂದು ಹೇಳಲಾಗುವುದು –

ಯಾವ ಸಾಧಕನು ಒಂದು ಮುಹೂರ್ತಕಾಲ ನಾಸಾಗ್ರದಲ್ಲಿ ದೃಷ್ಟಿಯನ್ನಿರ್ದಿಸಿ ಮನಸ್ಸನ್ನೂ ಇಂದಿಯಗಳನ್ನೂ ನಿಗ್ರಹಿಸಿ ಏಕಾಗ್ರತೆಯಿಂದ ಯೋಗವನ್ನು ಆಚರಿಸುವನೋ ಆತನ ಪಾಪವು ನೂರು ಜನ್ಮಗಳಿಂದ ಬಂದದ್ವಾದರೂ ಅದನ್ನು ದಾಟಿ ಹೊಗುತ್ತಾನೆ. ಆ ಪಾಪವು ನಾಶವಾಗುತ್ತದೆ.

**ದಕ್ಷಿಣೆ ಪಿಙ್ಗಲಾ ನಾಡಿ ವಹಿಸಣಡಲಗೋಚರಾ ।  
ದೇವಯಾನಮಿತಿ ಜ್ಯೋತಿ ಪುಣ್ಯಕರ್ಮಾನುಸಾರಿಣಿ ॥ ೧೧ ॥**

ಮುಕ್ತಿಯು ಸದ್ಗೌರ್ಮುಕ್ತಿ, ಕ್ರಮ ಮುಕ್ತಿ ಎಂದು ಎರಡು ವಿಧ. “ಆತ್ರ ಬ್ರಹ್ಮ ಸಮಶ್ಯತೇ” ಇತ್ಯಾದಿ ಶ್ರುತಿಯು ಸದ್ಗೌರ್ಮುಕ್ತಿಯನ್ನು ಹೇಳಿದೆ. “ಬ್ರಹ್ಮಾ ಸಹ ತೇ ಸರ್ವೇ ಸಂಪೂರ್ಣೇ ಪ್ರತಿ ಸಂಚರೇ” ಇತ್ಯಾದಿ ಶ್ರುತಿಯು ಕ್ರಮ ಮುಕ್ತಿಯನ್ನು ಹೇಳಿದೆ. ಅವರಡರ ಸ್ವರೂಪವನ್ನು ಈಗ ಹೇಳಲಾಗುವುದು –

ನವ್ಯ ದೇಹದ ಬಲಭಾಗದಲ್ಲಿ ಹಿಂಗಲಾ ನಾಡಿಯಿದೆ, ಅದು ಮೂಲಾಧಾರದಿಂದ ವಹಿಸುವುಂಡಲದವರೆಗೂ ಹೋಗಿದೆ. ಪುಣ್ಯತ್ವೀರಿಗೆ ಲಭ್ಯವಾಗುವ ಈ ನಾಡಿಗೆ ದೇವಯಾನವೆಂದು ಹೆಸರು.

**ಇಡಾ ಚ ವಾಮನಿಶ್ವಾಸಸೋಮಮಣಲಗೋಚರಾ ।  
ಪಿತೃಯಾನಮಿತಿ ಜ್ಯೋ ವಾಮಮಾಶ್ರಿತ್ಯ ತಿಷ್ಠತಿ ॥ ೧೨ ॥**

ದೇಹದ ಎಡಭಾಗದಲ್ಲಿ ಮೂಲಾಧಾರದಿಂದ ಹೊರಟು ಎಡಭಾಗದ ಉಸಿರಿನೊಡನೆ ಸೋಮಮಂಡಲದ ವರಗೆ ಹೋದ ನಾಡಿಗೆ ಇಡಾ ಎಂದು ಹೆಸರು. ಈ ನಾಡಿಗೆ ಬ್ರಹ್ಮಯಾನವೆಂದು ಹೆಸರು.

**ಗುದಸ್ಯ ಪೃಷ್ಠಭಾಗೇಸ್ಮಿನ् ವೀಣಾದಣಸ್ಯ ದೇಹಭೃತ् ।  
ದೀರ್ಘಾಸ್ಥಿ ಮೂರ್ಧಿಂಪರ್ಯನ್ತ ಬ್ರಹ್ಮದಣೀತಿ ಕಥಯತೆ ॥ ೧೩ ॥**

ಈ ದೇಹದಲ್ಲಿ ಗುದದ ಹಿಂಭಾಗದಲ್ಲಿ ವೀಣಾದಂಡದಂತೆ ದೀರ್ಘವಾದ ಒಂದು ಮೂಳೆಯಿದೆಯಷ್ಟೇ, ಇದು ಶಿರಸಿನ ವರಗೂ ಹೋಗಿರುತ್ತದೆ, ಈ ಮೂಳೆಗೆ ಬ್ರಹ್ಮದಂಡೀ ಎಂದು ಹೆಸರು.

**ತಸ್ಯಾನ್ತे ಸುಷಿರಂ ಸೂಕ್ಷಮಂ ಬ್ರಹ್ಮನಾಡೀತಿ ಸೂರಿಭಿ� ॥ ೧೪ ॥**

ಈ ಬ್ರಹ್ಮದಂಡಿಯ ಮೇಲ್ಲಾಗದ ತುದಿಯಲ್ಲಿ ರಂಧ್ರವಿದೆ. ಈ ನಾಡಿಯಲ್ಲಿರುವ ಸೂಕ್ಷ್ಮವಾದ ನಾಳಪು ಬ್ರಹ್ಮನಾಡಿಯನಿಸುತ್ತದೆ.

**ಇಡಾಪಿಙ್ಗಲಯೋರ್ಮಧ್ಯೇ ಸುಷುಮ್ಣಾ ಸೂಕ್ಷಮರ್ಹಪಿಣಿ ।  
ತಸ್ಯಾಗ್ರೇ ಸರ್ವಂ ಸರ್ವ ಯಸ್ಮಿನ् ಸರ್ವ ಪ್ರತಿಷ್ಠಿತಮ् ॥ ೧೫ ॥**

ಇಡಾ ಪಿಂಗಳಾ ನಾಡಿಗಳ ನಡುವೆ ಅಶ್ಯಂತ ಸೂಕ್ಷ್ಮವಾದ ಸುಷುಪ್ತಮಾನ್ಯ ನಾಡಿಯಿದೆ. ಅದರ ಆಗ್ರಭಾಗದಲ್ಲಿ ಸರ್ವಗಾಮಿಯೂ ಸರ್ವತೋಮಾಮಿವಾ ಸರ್ವಪೂ ಆದ ಬ್ರಹ್ಮಜ್ಞೋತಿಯು ಪ್ರತಿಷ್ಠಿತವಾಗಿದೆ.

ಎವರಣಿ : ಇಡಾ ಪಿಂಗಳಾ ನಾಡಿಗಳ ನಡುವೆ ಅತಿಸೂಕ್ಷ್ಮವಾದ ಸುಷುಪ್ತಮಾನ್ಯ ನಾಡಿಯಿದೆ.

ಇದು ಮೂಲಾಧಾರದಿಂದ ಸ್ವಾಧಿಷ್ಠಾನಾದಿ ಚಕ್ರಗಳ ಮೂಲಕ ಹಾದು ಶಿರಸಿನಲ್ಲಿ ಸಹಸ್ರಾರ್ಚಕ್ರದ ವರಗೆ ಹೋಗಿರುತ್ತದೆ. ಮೇಲಿನ ತುದಿಯಲ್ಲಿ ಬ್ರಹ್ಮವೇ ಪ್ರತಿಷ್ಠಿತವಾಗಿದೆಯಂದು ಯೋಗಿಗಳ ವಚನವಿದೆ. “ತಸ್ಯಾಃ ಶಿಶಾಯಾ ಮದ್ಯೇ ಪರಮಾತ್ಮಾ ವ್ಯವಸ್ಥಿತಃ” “ಶತಂ ಚೈಕಾ ಹೃದಯಸ್ಯ ನಾಡ್ಯಃ” ಇತ್ಯಾದಿ ಶ್ರುತಿಗಳು ಇಲ್ಲಿ ಪ್ರಮಾಣ.

ಗೌಡಪಾದೀಯ ವ್ಯಾಖ್ಯಾನದಲ್ಲಿ ಸುಷುಪ್ತಿ ನಾಡಿಯು ಶಿರಸ್ಸಿನಲ್ಲಿರುವ ಸೂರ್ಯ ಮಂಡಲದ ವರೆಗೂ ವ್ಯಾಪಿಸಿದೆಯೆಂದು ಬರೆಯಲಾಗಿದೆ.

**ತಸ्या मध्यगताः सूर्यसोमाग्निपरमेश्वराः ।**

**भूतलोका दिशः क्षेत्रं समुद्राः पर्वताः शिलाः ॥ १६ ॥**

ಆ ಸುಷುಪ್ತಿ ನಾಡಿಯ ನಡುವೆ ಸೂರ್ಯ, ಚಂದ್ರ, ಅಗ್ನಿ ಮಂಡಲಗಳಿವೆ. ಅವುಗಳ ನಡುವೆ ಈಶ್ವರನಿದ್ವಾನೆ, ಪಂಚಮಹಾಭಾತಗಳೂ ಜತುರ್ವರ್ಶ ಭುವನಗಳೂ, ದಿಕ್ಕುಗಳೂ, ಸಮುದ್ರಗಳೂ, ಪರ್ವತಗಳೂ, ಶಿಲೆಗಳೂ ಪ್ರತಿಷ್ಠಿತವಾಗಿವೆ.

**द्वीपाश्च निमग्ना वेदाः शास्त्रविद्याकलाक्षराः ।**

**स्वरमन्त्रपुराणानि गुणाश्चैते च सर्वशः ॥ १७ ॥**

ಅಲ್ಲದೆ ಆ ನಾಡಿಯ ನಡುವೆ ಸಕಲ ದ್ವೀಪಗಳೂ, ನದಿಗಳೂ, ವೇದಗಳೂ, ಶಾಸ್ತ್ರಗಳೂ, ವಿದ್ಯೆಗಳೂ, ಕಲೆಗಳೂ, ಸ್ವैರ-ವ್ಯಾಂಜನಗಳೆಂಬ ಅಕ್ಷರಗಳೂ, ಉದಾತ್ತದಿ ಸ್ವರಗಳೂ, ಗಾಯತ್ರೀ ಮುಂತಾದ ಮಂತ್ರಗಳೂ, ಪುರಾಣಗಳೂ, ಸತ್ಯರಜಸ್ತಮೋ ಗುಣಗಳೂ ಪ್ರತಿಷ್ಠಿತವಾಗಿವೆ.

**बीजं बीजात्मकास्तेषां क्षेत्रज्ञाः प्राणवायवः ।**

**सुषुम्नान्तर्गतं विश्वं तस्मिन् सर्वं प्रतिष्ठितम् ॥ १८ ॥**

ಅಲ್ಲದೇ ಬೀಜವೆನಿಸಿದ ಪ್ರಥಾನವೂ ಅದರಿಂದ ಹುಟ್ಟುವ ಮಹದಾದಿಗಳೂ, ವಿಭಿನ್ನ ಜೀವಗಳೂ, ಪ್ರಾಣವಾಯುಗಳೂ ಹೀಗೆ ಸಮಸ್ತ ವಿಶ್ವವೂ ಈ ಸುಷುಪ್ತಿ ನಾಡಿಯಲ್ಲಿ ಪ್ರತಿಷ್ಠಿತವಾಗಿವೆ.

**नानानाडीप्रसवगं सर्वभूतान्तरात्मनि ।**

**ऊर्ध्वमूलमधःशाखं वायुमार्गेण सर्वगम् ॥ १९ ॥**

ಸರ್ವಪ್ರಾಣಿಗಳಿಗೂ ಅಂತರಾತ್ಮಸ್ವರೂಪವಾದ ದೇಹಾಂತರಗಳ ತವಾದ ಕುಂಡಲಿನೀ ಶಕ್ತಿಯಲ್ಲಿ ನಾನಾ ನಾಡಿಗಳ ಉತ್ತಮಿ ಸ್ವಾನವೂ ಉದ್ದ್ವರ್ಮುಲವೂ ಅಧಃಶಾಖೆಯೂ ಆದ ಜಗತ್ತು ಪ್ರತಿಷ್ಠಿತವಾಗಿದೆ. ಇದು ಪ್ರಾಣಾನಾದ ವಾಯು ಮಾರ್ಗದಿಂದ ಪ್ರತಿಷ್ಠಿತವಾಗಿದೆ. ಸರ್ವವ್ಯಾಪ್ತವಾಗಿದೆ.

**ಟಿಪ್ಪಣಿ :** ಸರ್ವವ್ಯಾಪ್ತವೆಂದರೆ ಜಗತ್ತಿಗೆ ಉಪಾದಾನಕಾರಣವೆಂದರ್ಥ. ವಸ್ತುತಃ ಈ ಸ್ವಾನವು ಬ್ರಹ್ಮದ ಉಪಾಸನೆಗೆ ಗೋಚರವಾಗುವ ಸ್ವಾನ. ಈ ಸ್ವಾನವೇ

ಶ್ರೀ ಗೌಡಪಾದೀಯ ಘ್ಯಾಖ್ಯಾನ ಸಹಿತ ಉತ್ತರಗೀತಾ ಪ್ರವಚನ  
ಬ್ರಹ್ಮವೆಂದು ವರ್ಣಿಸಲಾಗಿದೆ. “ಉಧ್ವರ್ಮಮಾಲಮಧಃ ಶಾಶ್ವತಮಾ” ಎಂಬ  
ಗೀತಾವಚನವನ್ನು ನೋಡಿ (ಭಗವದ್ಗೀತಾ 15-1).

## ದ्वಿಸ್ಪತತಿಸಹಸ್ತಾಣಿ ನಾಜ್ಯಃ ಸ್ಯुರ್ವಾರ್ಯಾಗೋಚರಾಃ । ಕರ್ಮಮಾರ್ಗಣ ಸುಷಿರಾಸ್ತಿರ್ಯಜ್ಞಃ ಸುಷಿರಾತ್ಮಕಾಃ ॥ ೨೦ ॥

ಈ ಸಾಫಾನದಿಂದ ಎಪ್ಪತ್ತೆರಡು ಸಾವಿರ ನಾಡಿಗಳು ಹೊರಡುತ್ತವೆ. ಇವುಗಳಲ್ಲಿ  
ವಾಯುವು ಸಂಚರಿಸುತ್ತದೆ. ಕರ್ಮವಾಗ್ರಂಥಿನಲ್ಲಿ ನಡೆಯತಕ್ಕವರಿಗೆ  
ಪುನರಾವೃತ್ತಿಯನ್ನು ಉಂಟುಮಾಡುವ ರಂಧ್ರಗಳು ಇವು. ಇವು ಕೆಳಮಾರ್ಗದಲ್ಲಿ  
ಪ್ರವೃತ್ತಿಸಾಗಿವೆ.

## ಅಧಿಕ್ಷಾರ್ಥಗತಾಸ್ತಾಸು ನವದ್ವಾರಾಣಿ ರೋಧಯನ् । ವಾಯುನಾ ಸಹ ಜೀವಿಧರ್ಮ ಜ್ಞಾನಿ ಮोಕ್ಷಮವಾಪ್ನುಯಾತ್ ॥ ೨೧ ॥

ದೇಹದ ಕೆಳಭಾಗ ಮತ್ತು ಉಧ್ವರ್ಮಭಾಗಗಳಲ್ಲಿ ಹರಡಿರುವ ಈ ನಾಡಿಗಳ  
ವಾಯುದಲ್ಲಿರುವ ಸುಷುಪ್ತಿನಾಡಿಯ ಮೂಲಕ ಪ್ರಾಣಾಯಾವುದಿಂದ  
ನವದ್ವಾರಗಳನ್ನು ತಡೆಯಬಲ್ಲ ಜೀವಾತ್ಮನು ಉಧ್ವರ್ಮದಲ್ಲಿ ನೆಲೆಸಿರುವ ಬ್ರಹ್ಮದ  
ಸಾಕಾಶಾರವನ್ನು ಪಡೆಯುತ್ತಾನೆ. ಅನಂತರ ಬ್ರಹ್ಮಕ್ಕೆ ಪನ್ನು ಪಡೆದು  
ಮುಕ್ತನಾಗುತ್ತಾನೆ. “ತಯೋಧ್ವರ್ಮಮಾಯನ್ ಅಪ್ಯಂತತ್ವ ಮೇತಿ” ಎಂಬ  
ಶ್ರೀತಿಯು ಇದಕ್ಕೆ ಪ್ರಮಾಣ.

## ಅಮರಾವತೀನ್ದ್ರಲೋಕೇಸ್ಮಿನ್ನಾಸಾಗ್ರೇ ಪೂರ್ವತೋ ದಿಷಿ । ಅಗ್ನಿಲಿಂಕಾ ಹ್ಯಾಥ ಜ್ಯೇಷ್ಠಕ್ಷಸ್ತೇಜೋವತಿ ಪುರಿ ॥ ೨೨ ॥

ಈ ಸುಷುಪ್ತಿನಾಡಿಯ ಪೂರ್ವದಿಕ್ಕಿನಲ್ಲಿ ನಾಸಿಕದ ತುದಿಯಲ್ಲಿ ಇಂದ್ರಾದಿಗಳ  
ವಾಸಸಾಫಾನವಾದ ಅಮರಾವತಿ ನಗರವಿದೆಯೆಂದು ತಿಳಿಯಬೇಕು. ಬಲಗಣ್ಯನಲ್ಲಿ  
ತೋಜೋವತಿಯೆಂಬ ಅಗ್ನಿಲೋಕವಿದೆ.

## ಯಾಮ್ಯಾ ಸಂಯಮನಿ ಶ್ರೋತ್ರೇ ಯಮಲೋಕಃ ಪ್ರತಿಷ್ಠಿತಃ । ನैರ್ಕಂತೋ ಹ್ಯಾಥ ತತ್ಪಾಶ್ರವೇ ನैರ್ಕಂತೋ ಲೋಕ ಆಶ್ರಿತಃ ॥ ೨೩ ॥

ಬಲಗಿವಿಯಲ್ಲಿ ಯಮನಗರಿಯಾದ ಸಂಯಮನಿ ನಗರವಿದೆ. ಇದು  
ಯಮಾದಿ ದೇವತೆಗಳ ಸಾಫಾನ. ಅದರ ಪಕ್ಷದಲ್ಲಿ ನಿರ್ಮತಿಯ ಸ್ವೇಚ್ಛಾತವೆಂಬ  
ಲೋಕವಿದೆ.

**ವಿಭಾವರಿ ಪ್ರತೀಚ್ಯಾಂ ತತ್ಪೃಷ್ಠे ವಾರುಣಿಕಾ ಪುರಿ ।**

**ವಾಯೋಗ್ರಂಥವರ್ತಿ ಕರ್ಣಪಾಶರ್ವ ಲೋಕ: ಪ್ರತಿಷ್ಠಿತ: ॥ २४ ॥**

ಹೆಂತಿಯ ಹೆಚ್ಚಿನ ದಿಕ್ಕಿನಲ್ಲಿ ವಿಭಾವರಿ ಎಂಬ ವರುಣ ನಗರವಿದೆ. ಎಡಗಿವಿಯ ಸಮೀಕ್ಷೆಯಲ್ಲಿಯೇ ಗಂಧವಹಿಯೆಂಬ ವಾಯುವಿನ ನಗರವಿದೆ.

**ಸೌಮ್ಯಾ ಪುಷ್ಟವರ್ತಿ ಸೌಮ್ಯೇ ಸೋಮಲೋಕಸ್ತು ಕಣಠತ: ।**

**ವಾಮಕರ್ಣ ತು ವಿಜ್ಞೇಯೋ ದೇಹಮಾಶ್ರಿತ್ಯ ತಿಷ್ಠತಿ ॥ २५ ॥**

ಕುತ್ತಿಗೆಯಿಂದ ಮೇಲೆ ಎಡಗಿವಿಯ ಭಾಗದಲ್ಲಿ ಕುಬೇರನ ಪುಷ್ಟವಹಿ ನಗರವಿದೆ, ಇದಕ್ಕೆ ಸೂರ್ಯಮಂತೋಕವೆಂಬ ಹೆಸರೂ ಇದೆ.

**ವಾಮೇ ಚಕ್ಷುಷಿ ಚೈಶಾನಿ ಶಿವಲೋಕಕೋ ಮನೋನ್ಮನಿ ।**

**ಮೂರ್ಧಿನ ಬ್ರಹ್ಮಪುರಿ ಜ್ಯೋ ಬ್ರಹ್ಮಾಣಂ ದೇಹಮಾಶ್ರಿತಮ् ॥ २६ ॥**

ಎಡಗಣ್ಣನಲ್ಲಿ ಈಶ್ವರನಿಗೆ ಸೇರಿದ ಮನೋನ್ನೀ ಎಂಬ ಶಿವಲೋಕವಿದೆ. ಶಿರಸ್ಸಿನಲ್ಲಿ ಬ್ರಹ್ಮಲೋಕವಿರುತ್ತದೆ. ಹೀಗೆ ಬ್ರಹ್ಮಾಂಡವೆಲ್ಲವೂ ದೇಹದಲ್ಲಿಯೇ ಇರುತ್ತದೆ.

**ಪಾದಾದಧ: ಶಿವೋಽನನ್ತ: ಕಾಲಾಂತಿರಿಪ್ರಲಯಾತ್ಮಕ: ।**

**ಅನಾಮಯಮಧ್ಯಾರ್ಥಂ ಮಧ್ಯಮಂ ತು ಬಹಿ: ಶಿವಮ् ॥ २७ ॥**

ಪಾದದ ಕೆಳಭಾಗದಲ್ಲಿ ಅನಂತನೆಂಬ ಮಹಾಶೇಷನಿದಾನೆ, ಅವನು ರುದ್ರಸ್ಸಿರೂಪನು. ಪ್ರಳಯಕಾಲದ ಕಾಲಾಗ್ನಿಸ್ಸರೂಪನು. ಆತನು ತನ್ನ ಕೆಳಗೆ, ಮೇಲೆ ಮತ್ತು ಮಧ್ಯದಲ್ಲಿ ಮತ್ತು ಹೊರಗಡೆ ಪರಿಶುಧನೂ, ಮಂಗಲಸ್ಸಿರೂಪನೂ ಆಗಿದ್ದಾನೆ.

**ಅಥ: ಪದೋಽತಲಂ ವಿಧಾತ್ಪಾದಂ ಚ ವಿತಲಂ ವಿತು: ।**

**ನಿತಲಂ ಪಾದಸಂಧಿಂ ಚ ಸುತಲಂ ಜಙ್ಘಮುಢ್ಯತೆ ॥ २८ ॥**

**ಮಹಾತಲಂ ಚ ಜಾನು ಸ್ಯಾದೂರುದೇಶೋ ರಸಾತಲಮ् ।**

**ಕಟಿಸ್ತಲಾತಲಂ ಪ್ರಾಕ್ತಂ ಸಸಪಾತಾಲಸಂಜ್ಯಾ ॥ २९ ॥**

ಪಾದದ ಕೆಳಭಾಗದಲ್ಲಿ ಅತಳವಿದೆಯೆಂದೂ ಪಾದವೇ ವಿಶಳವೆಂದೂ ಯೋಗಿಗಳು ತಿಳಿದಿದ್ದಾರೆ. ಪಾದದ ಸಂಧಿಯನ್ನು ನಿತಳವೆಂದೂ ಮೊಳಕಾಲನ್ನು

ಶ್ರೀ ಗೌಡಪಾದೀಯ ವ್ಯಾಖ್ಯಾನ ಸಹಿತ ಉತ್ತರಗೇತಾ ಪ್ರವಚನ 32  
ಸುತ್ತಲೆವೆಂದೂ ಮಂಡಿಯನ್ನು ಮಹಾತ್ಮೆಲೆವೆಂದೂ ತಿಳಿಯಬೇಕು. ಹೊಡೆಯಲ್ಲಿ  
ರಸಾತ್ಮೆವಿದೆ. ಸೋಂಟಪು (ಟೋಂಕ) ತಳಾತ್ಮೆಲೆವೆಂದೂ ಉಕ್ತವಾಗಿದೆ. ಹೀಗೆ  
ಸಪ್ತಪೂತಾಳಗಳೂ ದೇಹದಲ್ಲಿವೆಯೆಂದು ಕಲ್ಪಿಸಿಕೊಳ್ಳಬೇಕು.

ಕಾಲಾಗ್ನಿನರಕೆ ಘೋರ ಮಹಾಪಾತಾಲಸಂಜ್ಯಾ ।  
ಪಾತಾಲಂ ನಾಭ್ಯಧೋಭಾಗಃ ಭೋಗಿಂದ್ರಫणಿಮಣ್ಡಲಮ् ।  
ವೈಷ್ಟಿತಃ ಸರ್ವತೋಽನನ್ತಃ ಸ ಬಿಭ್ರಜ್ಜೀವಸಂಜ್ಯಕಃ ॥ ३० ॥

ಹೊಕ್ಕಳಿನ ಅಧೋಭಾಗವು ಸರ್ವಗಳ ಹಾಗೂ ಸರ್ವರಾಜನ ವಾಸಸ್ಥಾನವಾದ  
ಮಹಾಪಾತಾಳವೆಂದು ತಿಳಿಯಬೇಕು. ಇದು ಕಾಲಾಗ್ನಿಯಂತೆ ಹೋರ ನರಕದಂತೆ  
ಇರುತ್ತದೆ. ಇಲ್ಲಿ ಜೀವನೆನಿಸಿದ ಶೇಷನು ಕುಂಡಲಾಕಾರನಾಗಿ ಸುತ್ತಿಕೊಂಡು  
ಸರ್ವವನ್ನೂ ಧರಿಸಿರುತ್ತಾನೆ. ಇವನೇ ಅನಂತ.

ಭೂಲೋಕ ನಾಭಿದೇಶಂ ತು ಭುವಲೋಕ ತು ಕುಕ್ಷಿತಃ ।  
ಹೃದಯ ಸ್ವರ್ಗಲೋಕ ತು ಸೂರ್ಯಾದಿಗ್ರಹತಾರಕಾಃ ॥ ३१ ॥

ನಾಭಿದೇಶವು ಭೂಲೋಕವೆಂದೂ, ಹೊಟ್ಟೆಯ ಭುವಲೋಕವೆಂದೂ,  
ಹೃದಯವು ಸ್ವರ್ಗಲೋಕವೆಂದೂ ತಿಳಿಯಬೇಕು. ಸೂರ್ಯನೇ ಮೊದಲಾದ  
ಗ್ರಹಗಳೂ ನಕ್ಷತ್ರಗಳೂ ಈ ಹೃದಯದಲ್ಲಿಯೇ ನೆಲೆಸಿರುತ್ತವೆ.

ಸೂರ್ಯಸೋಮಸುನಕ್ಷತ್ರಂ ಬುಧಶುಕ್ರಕುಜಾಙ್ಘಿರಾಃ ।  
ಮಂದಶ್ಚ ಸಪ್ತಮಾ ಜ್ಯೋತಿಃ ಧ್ರುವಾಽನ್ತಃ ಸ್ವರ್ಗಲೋಕತಃ ॥ ३२ ॥

ಸೂರ್ಯ, ಚಂದ್ರ, ನಕ್ಷತ್ರ, ಬುಧ, ಶುಕ್ರ, ಕುಜ, ಬೃಹಸ್ಪತಿ ಮತ್ತು ಏಳನೆಯ  
ಗ್ರಹವಾದ ಈನಿ ಇವರೇ ಸೂರ್ಯಾದಿ ಗ್ರಹ ನಕ್ಷತ್ರಗಳು.

ಹೃದಯವೆಂಬ ಈ ಸ್ವರ್ಗಲೋಕದ ಮೇಲೆ ಧ್ರುವ ನಕ್ಷತ್ರವಿದೆ.

ಹೃದಯ ಕಲ್ಪಯನ್ಯಾಗಿ ತಸ್ಮಿನ್ಸರ್ವಸುಖಂ ಭವತ್ ॥ ३३ ॥

ಯೋಗಿಯಾದವನು ಹೃದಯದಲ್ಲಿ ಇವೆಲ್ಲವೂ ಇವೆಯೆಂದು ಕಲ್ಪಿಸಿಕೊಂಡಾಗ  
ಸರ್ವವಿಧವಾದ ಸುಖವನ್ನೂ ಅನುಭವಿಸುತ್ತಾನೆ.

**ಹृदयस्थमहर्लोकं जनोलोकं तु कण्ठतः ।  
तपोलोकं भ्रुवोर्मध्ये मूढिं सत्यं प्रतिष्ठितम् ॥ ३४ ॥**

ಹೃದಯದ ಮೇಲ್ಮೈಗದಲ್ಲಿ ಮಹಲೋಕವೂ, ಕಂಠದಲ್ಲಿ ಜನೋಲೋಕವೂ, ಹುಬ್ಬಿಗಳ ನಡುವೆ ತಪೋಲೋಕವು ಇವೆಯೆಂದು ತಿಳಿಯಬೇಕು. ಶಿರಸ್ಸಿನಲ್ಲಿ ಸತ್ಯಲೋಕವಿದೆ.

**ब्रह्माण्डस्त्रिणी पृथ्वी तोयमध्ये विलीयते ।  
अग्निना पच्यते तोयं वायुना ग्रस्यतेऽनलः ॥ ३५ ॥**

ಇದುವರೆಗೆ ದೇಹದಲ್ಲಿಯೇ ಸರ್ವಲೋಕಗಳೂ ಇವೆಯೆಂದು ಕಲ್ಪಿಸಿಕೊಳ್ಳುವ ಪ್ರಕಾರವನ್ನು ಹೇಳಿದ್ದಾಯಿತು. ಈಗ ಅವುಗಳ ಲಯಪ್ರಕಾರವನ್ನು ಹೇಳಲಾಗುವುದು –

ಬ್ರಹ್ಮಾಂಡದ ಏಕದೇಶವಾದ ಪ್ರದ್ವಿಯು ಜಲದಲ್ಲಿ ಲಯವಾಗುವುದು. ಜಲವು ಅಗ್ನಿಯಿಂದ ಲಯಹೊಂದುವುದು. ಅಗ್ನಿಯು ವಾಯುವಿನಲ್ಲಿ ಲಯವಾಗುವುದು.

**आಕाशं तु पिबेद्वायुं मनश्चाकाशमेव च ।  
बुद्ध्यहंकारचित्तं च क्षेत्रज्ञः परमात्मनि ॥ ३६ ॥**

ಆಕಾಶವು ವಾಯುವನ್ನು ಲಯಗೊಳಿಸುವುದು. ಆಕಾಶವು ಮನಸ್ಸಿನಲ್ಲಿ ಲಯಹೊಂದುವುದು. ಮನಸ್ಸು ಬುದ್ಧಿಯಲ್ಲಿಯೂ, ಬುದ್ಧಿಯು ಅಹಂಕಾರದಲ್ಲಿಯೂ, ಅಹಂಕಾರವು ಚಿತ್ತದಲ್ಲಿಯೂ, ಚಿತ್ತವು ಜೀವಚೈತನ್ಯದಲ್ಲಿಯೂ, ಜೀವಚೈತನ್ಯವು ಪರಮಾತ್ಮನಲ್ಲಿಯೂ ಲಯಹೊಂದುತ್ತವೆ.

**अहं ब्रह्मेति मां ध्यायेदेकाग्रमनसा सकृत् ।  
सर्वं तरति पाप्मानं कल्पकोटिशतैः कृतम् ॥ ३७ ॥**

ಈ ಪ್ರಕಾರವಾಗಿ ಯೋಗಾಭ್ಯಾಸದಿಂದ ಬ್ರಹ್ಮಕ್ಕೆ ವನ್ನು ಪಡೆದ ಯೋಗಿಯ ಸಕಲ ದುರಿತಗಳೂ ಲಯಹೊಂದುತ್ತವೆಯೆಂದು ಈಗ ಹೇಳಲಾಗುವುದು.

ಭಗವಂತನು ಹೇಳುತ್ತಾನೆ –

“ಅಹಂ ಬ್ರಹ್ಮಾಸ್ತಿ” ಎಂದು ಏಕಾಗ್ರವಾದ ಮನಸ್ಸಿನಿಂದ ಒಮ್ಮೆ ನನ್ನನ್ನು ಧ್ಯಾನಿಸಿದರೆ ಸಾಕು, ಆ ಯೋಗಿಯು ಸಕಲ ಪಾಪಗಳನ್ನಾಂ – ಕಲ್ಪಕೋಟಿ ಶತಗಳಲ್ಲಿ

ಶ್ರೀ ಗೌಡಪಾದೀಯ ವ್ಯಾಖ್ಯಾನ ಸಹಿತ ಉತ್ತರಗೇತಾ ಪ್ರವಚನ 34  
ಆಜ್ಞಾಸಿದುದಾದರೂ ಅದೆಲ್ಲವನ್ನೂ ದಾಟ ಹೋಗುತ್ತಾನೆ ಎಂದರೆ ಅವನ ಸಮಸ್ತ  
ಪಾಪವೂ ನಾಶ ಹೊಂದುತ್ತದೆ.

**ಘಟಸಂವೃತಮಾಕಾಶಂ ನೀಯಮಾನೆ ಘಟೆ ಯಥಾ ।**

**ಘಟೆ ನಶಯತಿ ನಾಕಾಶಂ ತದ್ವಜ್ಜೀವ ಇಹಾತ್ಮನಿ ॥ ३८ ॥**

ಜೀವನ್ನುಕ್ರನ್ನ ಹೇಗೆರುತ್ತಾನೇಂದರೆ –

ಗಡಿಗೆಯಲ್ಲಿ ಆಕಾಶವಿರುತ್ತದೆ. ಆ ಗಡಿಗೆಯನ್ನೂ ಇನ್ನೊಂದು ಕಡೆಗೆ  
ಒಯ್ಯಿತ್ತಿರುವಾಗ ಗಡಿಗೆಯಲ್ಲಿದ್ದ ಆಕಾಶವು ಮಹಾಕಾಶದಲ್ಲಿ ಸೇರಿಹೋಗಿರುತ್ತದೆ.  
ಗಡಿಗೆಯು ಒಡೆದು ಹೋದರೂ ಅದರಲ್ಲಿದ್ದ ಆಕಾಶಕ್ಕೆ ಏನೂ ಆಗುವುದಿಲ್ಲ, ಹಾಗೆ  
ಜೀವನ್ನುಕ್ರನ್ನ ದೇಹವು ನಾಶಹೊಂದಿದರೆ ಅವನ ಜೀವವು ಪರಮಾತ್ಮನಲ್ಲಿ  
ಸೇರಿಹೋಗಿರುತ್ತದೆ.

**ಘಟಾಕಾಶಮಿವಾತ್ಮಾನं ವಿಲಯं ವೆत್ತಿ ತತ್ವತः ।**

**ಸ ಗಚ್ಛತಿ ನಿರಾಲಮ್ಬಂ ಜ್ಞಾನಾಲೋಕಯಂ ನ ಸಂಶಯಃ ॥ ३९ ॥**

ಗಡಿಗೆಯು ಒಡೆದು ಹೋದರೆ ಅದರೊಳಗಿನ ಆಕಾಶವು ಮಹಾಕಾಶದಲ್ಲಿ  
ಲೀನವಾಗುತ್ತದೆಯಷ್ಟೇ. ವಸ್ತುತಃ ಚಿತ್ತವೆಂಬ ಉಪಾಧಿಯು ಗಡಿಗೆಯಂತೆ  
ನಾಶಹೊಂದಿದಾಗ ಚಿತ್ತವಿಶಿಷ್ಟವಾದ ಆಕಾಶವು ನಿರಾಲಂಬವಾಗಿ ಆಕಾಶದೊಡನೆ  
ಸೇರಿಹೋಗುತ್ತದೆ. ಇದನ್ನು ತತ್ತ್ವಜ್ಞನಿಯು ಮಾತ್ರ, ತಿಳಿಯಬಲ್ಲನು. ಇದರಲ್ಲಿ  
ಸಂಶಯವಿಲ್ಲ;

**ತಪೇದ್ವರ್ಷಸಹಸ್ರಾणಿ ಚೈಕಪಾದಸ್ಥಿತೋ ನರಃ ।**

**ಎಕಸ್ಯ ಜ್ಞಾನಯೋಗಸ್ಯ ಕಲಾಂ ನಾರ್ಹತಿ ಷಾಡಶೀಮ् ॥ ४० ॥**

ಈ ಪ್ರಕಾರವಾದ ಜ್ಞಾನಯೋಗಕ್ಕೆ ಸದ್ಯಶವಾದದ್ದು ಇನ್ನು ಯಾವುದೂ ಇಲ್ಲ.

ಮನಷ್ಯನು ಒಂಟಿಗಾಲಿನಲ್ಲಿ ನಿಂತು ಸಾವಿರ ವರ್ಷ ತಪಸ್ಸು ಮಾಡಿದರೂ ಆ  
ತಪಸ್ಸು ಒಂದು ಜ್ಞಾನಯೋಗದ ಹದಿನಾರನೆಯ ಒಂದಂಶವನ್ನೂ ಹೋಲುವುದಿಲ್ಲ.

**ಆಲೋಙ್ಯ ಚತುರೋ ವೇದಾನ್ ಧರ್ಮಶಾಸ್ತ್ರಾಣಿ ಸರ್ವದಾ ।**

**ಯೋ ವೈ ಬ್ರಹ್ಮ ನ ಜಾನಾತಿ ದರ್ಬಿ ಪಾಕರಸಂ ಯಥಾ ॥ ४१ ॥**

ನಾಲ್ಕು ವೇದಗಳನ್ನು ತಲಸ್ಸೀರ್ಥ ಯಾಗಿ ವಿಚಾರಮಾಡಿದರೂ,  
ಧರ್ಮಶಾಸ್ತ್ರಗಳನ್ನು ಚೆನ್ನಾಗಿ ಓದಿದರೂ ಮನಷ್ಯನು ಜ್ಞಾನಯೋಗವಿಲ್ಲದೇ

ಬ್ರಹ್ಮವನ್ನರಿಯಲಾರನು. ಸೌಷ್ಟ ಅಡುಗೆಯ ರುಚಿಯನ್ನು ಹೇಗೆ ಅರಿಯದೋ ಹಾಗೆ ಕೇವಲ ಶಾಸ್ತ್ರಜ್ಞನು ಬ್ರಹ್ಮವನ್ನು ಅರಿಯಲಾರ.

ಯಥಾ ರವರಶ್ಚನಭಾರವಾಹೋ ಭಾರಸ್ಯ ವಾಹೋ ನ ತು ಚನ್ದನಸ್ಯ ।  
ಎಂ ಹಿ ಶಾಸ್ತ್ರಾಣಿ ಬಹುಂಧಿತ್ಯ ಸಾರಂ ನ

ಜಾನನಖರವದ್ವಹेत್ಸः ॥ ४२ ॥

ಕತ್ತೆಯು ಶ್ರೀಗಂಧವನ್ನು ತುಂಬಿದ ಹೊರೆಯನ್ನು ಹೊತ್ತುಕೊಂಡು ಹೊದರೂ ಶ್ರೀಗಂಧದ ಸುವಾಸನೆಯನ್ನು ತಿಳಿಯಲಾರದು. ಸುಮೃನೇ ಭಾರವನ್ನು ಹೊರುತ್ತದೆ. ಹಾಗೆಯೇ ನಾನಾ ಶಾಸ್ತ್ರಗಳನ್ನು ಅರಿತ ವಿದ್ಬ್ಬಂಸನು ಶಾಸ್ತ್ರಗಳನ್ನು ಕಲಿಯುವ ಶ್ರಮವನ್ನು ಅನುಭವಿಸುತ್ತಾನೆಯೇ ಹೊರತು ಆಶ್ಚರ್ಯವನ್ನು ಅರಿಯದೇ ಹೋಗುತ್ತಾನೆ. ಅವನ ಶ್ರಮವೆಲ್ಲವೂ ಕತ್ತೆಯು ಹೊರೆಯನ್ನು ಹೊತ್ತ ಹಾಗೆ.

ಅನಂತಕರ್ಮಶೌಚं ಚ ಜಪो ಯಜಸ್ತಥೈವ ಚ ।  
ತೀರ್ಥಯಾತ್ರಾದಿಗಮನं ಯಾವತ್ತत್ವं ನ ವಿಂದತಿ ॥ ४३ ॥

ಆಶ್ಚರ್ಯವನ್ನು ತಿಳಿಯುವ ವರೆಗೆ ನಾನಾ ಬಗೆಯ ಶಾಸ್ತ್ರವಿಹಿತ ಕರ್ಮಗಳನ್ನೂ, ಶೌಚ ವಿಧಿಯನ್ನೂ, ಜಪ, ಯಜ್ಞಾದಿಗಳನ್ನೂ ಆಚರಿಸಬೇಕು. ತೀರ್ಥಯಾತ್ರಾದಿಗಳು ಸಹ ಆಶ್ಚರ್ಯಾನುವಾಗುವ ವರೆಗೆ ಮಾತ್ರ.

**ತಾತ್ತ್ವಯೋ:** ಆಶ್ಚರ್ಯಾನುವಾದ ಮೇಲೆ ಕರ್ಮಾದಿಗಳೆಲ್ಲವೂ ವ್ಯಧಿವೆಂದು ಅಭಿಪ್ರಾಯ.

ಗವಾಮನೆಕವರ್ಣನಾಂ ಕ್ಷೀರಸ್ಯಾಪ್ಯೇಕವರ್ಣತಾ ।  
ಕ್ಷೀರವತಪಶಯತೇ ಜ್ಞಾನಂ ದೇಹಿನಾಂ ಚ ಗವಾಂ ಯಥಾ ॥ ४४ ॥

ಪ್ರಾಣಿಗಳ ದೇಹಗಳು ಬೇರೆ ಬೇರೆ ಆದರೂ ಅವುಗಳಲ್ಲಿರುವ ಆಶ್ಚರ್ಯ ಒಂದೇ ಅಗಿರುತ್ತದೆ. ಘಟಗಳು ಅನೇಕವಾದರೂ ಅವುಗಳಲ್ಲಿರುವ ಘಟಕ್ಕೆ ಜಾತಿಯು ಒಂದೇ ಎಂದು ಪೂರ್ವ ಮೀಮಾಂಸಕರು ಒಟ್ಟಿದ್ದಾರೆ. ಇದಕ್ಕೆ ದೃಷ್ಟಾಂತ -

ನಾನಾ ಬಣ್ಣದ ಹಸುಗಳಾದರೂ ಅವುಗಳ ಹಾಲಿನಲ್ಲಿ ಬಿಳುಪು ಎಂಬ ಒಂದೇ ಬಣ್ಣವಿರುತ್ತದೆ. ಹಾಗೆಯೇ ಜಾಣಿಯಾದವನು ಬೇರೆ ಬೇರೆ ದೇಹಗಳಲ್ಲಿರುವ ಆಶ್ಚರ್ಯನು ಒಬ್ಬನೇ ಎಂದು ತಿಳಿಯುತ್ತಾನೆ.

ಟಿಪ್ಪಣಿ: ಜಾಣಿ = ಆಶ್ಚರ್ಯ (ಬ್ರಹ್ಮ)

**ಅಹಂ ಬ್ರಹ್ಮಾತಿ ನಿಯತೆ ಮಾರ್ಕಹೇತುರ್ಮಹಾತ್ಮನಾಮ् ।**

ದ್ವೇ ಪದೇ ಬಂಥಮಾರ್ಕಾಯ ನ ಮಮೆತಿ ಮಮೆತಿ ಚ ॥ ೪೫ ॥

**ಮಮೆತಿ ಬಧಯತೆ ಜನ್ತುರ್ನ ಮಮೆತಿ ವಿಮುಖ್ಯತೆ ॥ ೪೬ ॥**

“ಅಹಂ ಬ್ರಹ್ಮ” ಎಂಬ ಎರಡು ಪದಗಳು ಮೋಕ್ಷಕ್ಕೆ ಕಾರಣವಾದವು ಎಂದು ಮಹಾತ್ಮರು ತಿಳಿದಿದ್ದಾರೆ. ಮಮ – ನನ್ನದ್ವಾರೆ ಎಂದು ಹೇಳತಕ್ಕ ಜೀವಿಯ ಬಂಧಕ್ಕೆ ಒಳಗಾಗುತ್ತಾನೆ. ನ ಮಮ – ನನ್ನದಲ್ಲ ನನ್ನದಲ್ಲ ಎನ್ನತಕ್ಕವನು ಮುಕ್ತನಾಗುತ್ತಾನೆ.

**ಮನಸो ಹೃನ್ಮನೀಭಾವಾದದ್ವಿತಿಂ ನैವೋಪಲಭ್ಯತೆ ।**

**ಯದಾ ಯಾತ್ಯುನ್ಮನೀಭಾವಂ ತದಾ ತತ್ಪರಮಂ ಪದಮ् ॥ ೪೭ ॥**

ಮನಸ್ಸನ್ನ ಉನ್ನನೀಭಾವಗೊಳಿಸಿದಾಗ ಎಂದರೆ ಅಹಂಕಾರವನ್ನ ತ್ಯಜಿಸಿದಾಗ ದ್ವೇಶದವು ಉಪಲಭ್ಯವಾಗುವುದೇ ಇಲ್ಲ. ಹೀಗೆ ಉನ್ನನೀಭಾವವಾಗುವುದೇ ಮೋಕ್ಷಪೆಂದು ತಿಳಿಯಬೇಕು.

**ಟಪ್ಪಣಿ :** ಮನಸ್ಸಿನಿಂದ ಉದ್ಗತವಾಗುವುದೇ ಉನ್ನನೀ ಭಾವ. ಅಹಂ ಮಮ ಎಂಬುದು ಮನಸ್ಸಿನ ಸ್ವಭಾವ. ಅಹಂಕಾರ ಮಮಕಾರಗಳನ್ನ ತ್ಯಜಿಸುವುದೇ ಉನ್ನನೀ ಭಾವ.

**ಹನ್ಯಾನ್ಮुಷ್ಟಿಭಿರಾಕಾಶಂ ಕ್ಷುಧಾರ್ತः ಕಣಂಡಯೇತ್ತುಷಮ् ।**  
**ನಾಹಂ ಬ್ರಹ್ಮಾತಿ ಜಾನಾತಿ ತಸ್ಯ ಮುಕ್ತಿರ್ನ ಜಾಯತೆ ॥ ೪೮ ॥**

ಹಸಿವಾದವನು ಮುಷ್ಟಿಗಳಿಂದ ಆಕಾಶವನ್ನ ಗುದ್ಧಬಹುದು. ಧಾನ್ಯಾರ್ಥಿಯ ಭತ್ತದ ಹೊಟ್ಟನ್ನ ಕುಟ್ಟಬಹುದು. (ಅವರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ) ಹಾಗೆಯೇ ಮನುಷ್ಯನು “ಅಹಂ ಬ್ರಹ್ಮ” ಎಂದು ಎಲ್ಲಿಯ ವರೆಗೆ ತಿಳಿಯುವುದಿಲ್ಲವೋ ಅಲ್ಲಿಯ ವರೆಗೆ ಅವನಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಮುಕ್ತಿಯೂ ದೊರೆಯುವುದಿಲ್ಲ.

ಇಲ್ಲಿಗೆ ಶ್ರೀ ಗೌಡಪಾದಾಚಾರ್ಯ ವಿರಚಿತ ವ್ಯಾಖ್ಯಾನಸಹಿತವಾದ ಉತ್ತರಗೀತೆಯಲ್ಲಿ ಎರಡನೆಯ ಅಧ್ಯಾಯವು.

\*\*\*\*\*

तृतीयोऽध्यायः  
अध्यायं मुरु

श्री भगवानुवाच -

अनन्तशास्त्रं बहु वेदितव्यमल्पश्च कालो

बहवश्च विघ्नाः ।

यत्सारभूतं तदुपासितव्यं हंसो यथा

क्षीरमिवाम्बुमिश्रम् ॥ १ ॥

ये एव यादवनु व्याधेवाद कृया कलापगळन्नु परित्यज्जिसि  
शांतेचित्तेनागि श्रीकरियन्नै धूनिसुता अवनिगे शरणागच्छेंद्रुम ते  
मुरनेय अध्यायदल्ली कैळलागुपुद्म -

श्री भगवान् उवाच -

ते जगत्तिनल्ली तिलियचेकाद शास्त्रगळु अनंतवागिवे. आयुस्सु  
अल्लकालपुल्लुद्दू. विष्णुगळु हलवारु. आद्वृत्तिंद विवेकयु  
सारभूतवाद तत्त्वाद यापुदेंद्युदन्नु तिलिदु कृतकृत्यनागचेकु.  
जलमिश्रवाद हालिनल्ली हालन्नु मात्रु हौस पक्षीयु सैविसुव हागे  
सारभूतवाद तत्त्वाद वन्नु तिलियलु प्रयत्निसचेकु.

विवरणः अल्लौद्ये सर्वशास्त्रां विचार्य च पूनः पूनः ।

ज्ञदमेकं सुनिष्टन्नै द्यैयो नारायणः सदा ॥

सर्वशास्त्रगळन्नौ चेन्नागि परित्येलिसि मुत्ते मुत्ते विचार मादिद मेले  
ज्ञदेंद्रुम विषय निश्चयवायितु. एनेंदरे, मनुष्णनु सर्वदा  
श्रीमन्नारायणन्नौ धूनिसुत्तिरचेकु.

पुराणं भारतं वेदः शास्त्राणि विविधानि च ।

पुत्रदारादिसंसारो योगाभ्यासस्य विघ्नकृत् ॥ २ ॥

पुराण भारत वेद नाना बगेय शास्त्रगळु मुत्तु पुत्रे कल्पार्दि  
संसारपु ये गाभ्यासक्षे विष्णुपन्नूऽचु मादुत्तवे.

ಇದं ಜ್ಞಾನಮಿಂದ ಜ್ಯೇಂ ಯತ್ಸರ್ವ ಜಾತುಮಿಚ್ಛತಿ ।

ಅಪಿ ವರ್ಷಸಹಸ್ರಾಯಃ ಶಾಸ್ತ್ರಾಂತ ನಾಧಿಗಳಿತಿ ॥ ३ ॥

ಜ್ಞಾನವೆಂದರೆ ಇದು. ಇದು ತಿಳಿಯಬೇಕಾದದ್ದು. ಈ ರೀತಿಯಾಗಿ ಯಾವನು ತಿಳಿಯಲು ಯಶ್ಸಿಸುತ್ತಾನೋ ಅವನಿಗೆ ಸಾವಿರ ವರ್ಷ ಆಯುಸ್ಸು ಇದ್ದರೂ ನಾನಾ ವಿಧ ಶಾಸ್ತ್ರಗಳನ್ನು ತಿಳಿಯಲು ಸಾಧ್ಯವಾಗುವುದಿಲ್ಲ.

ವಿಜ್ಞಯೋಽಕ್ಷರತನ್ಮಾತ್ರಾ ಜೀವಿತಂ ಚಾಪಿ ಚಞ್ಚಲಮ् ।

ವಿಹಾಯ ಶಾಸ್ತ್ರಜಾಲಾನಿ ಯತ್ಸಾರ ತಡುಪಾಸ್ಯತಾಮ् ॥ ४ ॥

ಅಯ್ಯಾ ! ನಾಶರಹಿತವೂ ಸತ್ತಾ ಮಾತ್ರ ಸ್ವರೂಪನೂ ಆದ ಆತ್ಮನನ್ನು ಸರಿಯಾಗಿ ತಿಳಿದುಕೊ. ಜೀವನವ್ಯ ಅತ್ಯಂತ ಕ್ಷಣಿಕವಾದದ್ದು. ಆದ್ದರಿಂದ ಶಾಸ್ತ್ರಜಾಲಗಳನ್ನು ಪರಿತ್ಯಜಿಸಿ ಸಾರಭೂತವಾದ ಆತ್ಮತತ್ತ್ವವನ್ನು ತಿಳಿಯಲು ಪ್ರಯತ್ನಿಸು.

ಎವರಣಿ: “ಚರಮ ಶ್ವಾಸವೇಲಾಯಾಂ ಯತ್ ಕೃತ್ಯಂ ಸರ್ವದಾ ಕುರು” ಎಂಬ ನ್ಯಾಯವೋಂದುಂಟು. ಕಡೆಯ ಉಸಿರನ್ನು ಬಿಡುವಾಗ ಏನು ಮಾಡಬೇಕೋ ಅದನ್ನು ಸರ್ವದಾ ಮಾಡುತ್ತಿರು ಎಂದರ್ಥ. “ಅಂತ ಕಾಲೇ ಚ ಮಾಮೇವಂ ಸ್ವರನ್ ಮುಕ್ತಾ ಕಲೇವರಮ್” ಎಂದು ಭಗವದ್ವಿತೀಯಲ್ಲಿ ಹೇಳಿದೆ. ಸರ್ವದಾ ಹರಿಸ್ತರಣಿಯನ್ನು ಮಾಡುತ್ತಿರಬೇಕೆಂದು ತಾತ್ಪರ್ಯ.

ಪೃಥಿವ್ಯಾಂ ಯಾನಿ ಭೂತಾನಿ ಜಿಹ್ವಾಪಸ್ಥನಿಮಿತ್ತಕಮ् ।

ಜಿಹ್ವಾಪಸ್ಥಪರಿತ್ಯಾಗೇ ಪೃಥಿವ್ಯಾಂ ಕಿಂ ಪ್ರಯೋಜನಮ् ॥ ५ ॥

ಈ ಜಗತ್ತಿನಲ್ಲಿ ಯಾವ ಯಾವ ಪಾರಾಣಿಗಳಿವೇಯೋ ಅವೆಲ್ಲವೂ ಜಿಹ್ವೆ ಉಪಸ್ಥಿತಿಗಳ ನಿಮಿತ್ತವಾಗಿಯೇ ಬದುಕಿರುತ್ತವೆ. ಈ ಜಿಹ್ವೆ ಮತ್ತು ಉಪಸ್ಥಿತಿಗಳ ಹಾಪಲ್ಯವನ್ನು ತ್ಯಜಿಸಿದ ಮೇಲೆ ಈ ಜಗತ್ತಿನಲ್ಲಿ ಇನ್ನು ಯಾವ ಪ್ರಯೋಜನವಿದೆ ? “ಜಿತಂ ಸರ್ವಂ ಜಿತೇ ರಸೇ” ಎಂಬ ನ್ಯಾಯವುಂಟು. ಈ ವಾಕ್ಯದಲ್ಲಿ ರಸವೆಂದರೆ ವಿಷಯಸುವಿದ ಅಭಿಲಾಷೆಯೇಂದರ್ಥ.

ತೀರ್ಥಾನಿ ತೋಯಪೂರ್ಣಾನಿ ದೇವಾನ್ಪಾಷಾಣಮೃಂಘಾನ् ।

ಯೋಗಿನೋ ನ ಪ್ರಪದ್ಯಾನ್ತ ಆತ್ಮಜ್ಞಾನಪರಾಯಣಾಃ ॥ ६ ॥

ಆತ್ಮಜ್ಞಾನಪರಾಯಣರಾದವರು ತೀರ್ಥಗಳು ಕೇವಲ ನೀರಿನಿಂದ ತುಂಬಿರುತ್ತವೆ ಎಂದು ಭಾವಿಸುತ್ತಾರೆ. ದೇವರೆಲ್ಲರೂ ಕಲ್ಲು ಮಣ್ಣಗಳು ಎಂದು ತಿಳಿದು ಅವನ್ನು ಪೂಜಿಸುವುದಿಲ್ಲ.

**ಅಗ್ನಿರ್ದೇವಿ ದ್ವಿಜಾತೀನಾಂ ಮುನೀನಾಂ ಹೃದಿ ದೈವತಮ् ।  
ಪ್ರತಿಮಾ ಸ್ವಲ್ಪಬುಢೀನಾಂ ಸರ್ವತ್ರ ಸಮದರ್ಶಿನಾಮ् ॥ ೭ ॥**

ಕರ್ಮಕಾಂಡವನ್ನು ನಂಬಿದ ದ್ವಿಜರಿಗೆ ಅಗ್ನಿಯೇ ದೇವತೆ. ಮುನಿಗಳಿಗೆ ವ್ಯದಯದಲ್ಲಿಯೇ ದೇವನಿರುತ್ತಾನೆ. ಅಲ್ಲಿಬುದ್ಧಿಯವರಿಗೆ ಪ್ರತಿಮೆಯೇ ದೇವತೆ. ಬ್ರಹ್ಮಜಾಗ್ನಿಗಳಿಗೆ ಸರ್ವವೂ ದೇವತೆಯೇ. “ಸರ್ವಂ ಖಲ್ಲಿದಂ ಬ್ರಹ್ಮ” ಎಂದು ಶ್ರುತಿವಚನವಿದೆ.

**ಸರ್ವತ್ರಾವಸ್ಥಿತಂ ಶಾಂತಂ ನ ಪ್ರಪಶ್ಯೇಜ್ಜನಾರ್ದನಮ् ।  
ಜ್ಞಾನಚಕ್ಷುರ್ವಿಹಿನತ್ವಾದಂಥಃ ಸೂರ್ಯಮಿಕೋದಿತಮ् ॥ ೮ ॥**

ಎಲ್ಲಲ್ಲಿಯೂ ಪರಿಪೂರ್ಣನಾಗಿರುವ ಶಾಂತನಾದ ಶ್ರೀಮನ್ನಾರಾಯಣನನ್ನು ಅಜ್ಞಾನ ಕಾಣಲಾರದೇ ಹೋಗಿದ್ದಾನೆ. ಅವನು ಕುರುಡ. ಅವನಿಗೆ ಜಾಗ್ನಿಪೆಂಬ ನೇತ್ರವಿಲ್ಲ. ಉದಯಿಸಿ ಬೆಳಗುತ್ತಿರುವ ಸೂರ್ಯನನ್ನು ಕುರುಡನು ಹೇಗೆ ಕಾಣಲಾರನೋ ಹಾಗೆ ಅಜ್ಞಾನ ಪರಿಸ್ಥಿತಿಯಾಗಿರುತ್ತದೆ.

**ಯತ್ರ ಯತ್ರ ಮನೋ ಯಾತಿ ತತ್ರ ತತ್ರ ಪರಂ ಪದಮ् ।  
ತತ್ರ ತತ್ರ ಪರಂ ಬ್ರಹ್ಮ ಸರ್ವತ್ರ ಸಮಾಸ್ಥಿತಮ् ॥ ೯ ॥**

ಜಾಗ್ನಿಯ ಮನಸ್ಸು ಎಲ್ಲಿ ಎಲ್ಲಿಗೆ ಹೋಗಿರುತ್ತದೆಯೋ ಅಲ್ಲಿ ಅಲ್ಲಿ ಪರಬ್ರಹ್ಮವಿರುತ್ತದೆ. ಈ ಪರಬ್ರಹ್ಮವು ಸರ್ವತ್ರ, ನೆಲಸಿರುತ್ತದೆ.

**ದೃಷ್ಯಾನ್ತे ದೃಷಿಸ್ತಾಪಾಣಿ ಗಗನಂ ಭಾತಿ ನಿರ್ಮಲಮ् ।  
ಅಹಮಿತ್ಯಕ್ಷರं ಬ್ರಹ್ಮ ಪರಮಂ ವಿಷ್ಣುಮಬ್ಯಯಮ् ॥ ೧೦ ॥**

ಅಪಕ್ಷಯವಿಲ್ಲದ, ನಾಶರಹಿತವಾದ ಬ್ರಹ್ಮವೆಂಬ ಪರಮೋತ್ಸಂಘನಾದ ವಿಷ್ಣುವೇ ನಾನು ಎಂದು ತಿಳಿದವನೆ ಜಾಗ್ನಾನಕ್ಕೆ ನಾಮರೂಪಾತ್ಮಕವಾದ ಜಗತ್ತು ಗೋಚರಿಸುತ್ತದೆ. ಆಕಾಶವು ನಿರ್ಮಲವಾಗಿರುವಂತೆ ಕಾಣುತ್ತದೆ.

**ಎವರಣಃ: ಆರುರುಕುವಾದ ಯೋಗಿಗೆ ಮಾತ್ರ ಜಗತ್ತು ನಾಮರೂಪಾತ್ಮಕವಾಗಿದೆಯೆಂದು ತಿಳಿಯುತ್ತದೆ. ಆರೂಢನಾದ ಯೋಗಿಗೆ ಆದಾವುದೂ ಗೋಚರಿಸುವುದಿಲ್ಲ. ಸರ್ವವೂ ಬ್ರಹ್ಮವೆಂದು ಮಾತ್ರ, ಆತನು ತಿಳಿದಿರುತ್ತಾನೆ.**

ದೃಷ್ಯತे ಚेत्खಗाकारं ಖगाकारं विचिन्तयेत् ।

ಸಕಲं ನಿಷ್ಕಲं ಸೂಕ್ಷಮं ಮोಕ್ಷद್ವಾರೇಣ ನಿರ್ಗತम् ॥ ೧೧ ॥

ಯೋಗಿಯು ಧ್ಯಾನಿಸುವಾಗ ಪರಬ್ರಹ್ಮವು ಹಂಸಪಕ್ಷಿಯ ರೂಪದಲ್ಲಿ ಕಾಣಿಸಿದರೆ ಆಗ ಆ ಪಕ್ಷಿಯೇ ತೇಜೋಮಯವಾದ ಅವಿಂದವೂ, ಸೂಕ್ಷ್ಮವೂ ಸಕಲವೂ ಆಗಿದೆಯಂದು ಮೋಕ್ಷದ ದ್ಯಾರ್ಥದಿಂದ ಪಕ್ಷಿಯ ಆಕಾರದಲ್ಲಿ ಹೊರಬಂದಿದೆಯಂದು ತಿಳಿದು ಧ್ಯಾನಿಸುತ್ತಿರಬೇಕು.

**ಟಿಪ್ಪಣಿ :** ಮೋಕ್ಷದ ದ್ಯಾರ್ಥದಿಂದ ಹೊರಬಂದಿದೆಯಂದರೆ – ‘ಯೋಗಿಯು ಪೂರ್ಣಸಿದ್ಧಿಯನ್ನು ಪಡೆದಿಲ್ಲವೆಂದೂ, ಸಿದ್ಧಿಯು ಸಮೀಪಿಸಿದೆಯಂದೂ ಅಭಿಪ್ರಾಯ. ಆಗ ಬ್ರಹ್ಮವು ನಿಷ್ಪತ್ತಿವಾದರೂ ಹಂಸರೂಪದಲ್ಲಿ ಕಾಣಿಸಿಕೊಳ್ಳುತ್ತದೆ.’

ಅಪರ್ವಗಸ್ಯ ನಿರ್ವಾಣं ಪರಮं ವಿಷ್ಣುಮಬ್ಯಯಮ् ।

ಸರ್ವಜ್ಯಾತಿನಿರ್ಗಾಕಾರಂ ಸರ್ವಭೂತಗುಣಾನ್ವಿತಮ् ॥ ೧೨ ॥

ಸರ್ವತ್ರ ಪರಮಾತ್ಮಾನं ಬ्रಹ್ಮಾತ್ಮಾ ಪರಮಬ್ಯಯಮ् ॥ ೧೩ ॥

ಮೋಕ್ಷ ಸುಶಾತ್ತಕವೂ, ಪರಮೋಕ್ಷಷ್ಟವೂ, ಸರ್ವವ್ಯಾಪಕವೂ, ಅವ್ಯಯವೂ, ಕೇವಲ ಜ್ಯೋತಿಃಸ್ವರೂಪವೂ ಆಕಾರರಹಿತವೂ, ಸಮಸ್ತಭೂತಗಳ ಹೃದಯದಲ್ಲಿ ಇರತಕ್ಕದ್ದೂ (ಸರ್ವಾಂತರ್ಯಾಮಿ) ಸರ್ವತ್ರ ಆತ್ಮಸ್ವರೂಪದಲ್ಲಿ ಇರತಕ್ಕ, ನಾಶರಹಿತವೂ ಆದ ಬ್ರಹ್ಮವೇ ಹಂಸಾಕಾರದಿಂದ ಕಾಣಿಸಿಕೊಳ್ಳುತ್ತಿದೆಯಂದು ತಿಳಿಯಬೇಕು.

अहं ब्रह्मेति यत्सर्वं विजानाति नरः सदा ।

हन्यात्सवयमिमान्कामान्सर्वाशी सर्वविक्रयी ।

सರ्वं निषिद्धं कृत्वापि कर्मभिर्न स बध्यते ॥ ೧೪ ॥

ಯಾವ ಮನುಷ್ಯನು ಸರ್ವವನ್ನೂ ಬ್ರಹ್ಮವೆಂದು ತಿಳಿದು ಆ ಬ್ರಹ್ಮವೇ ನಾನು ಎಂಬ ಭಾವದಿಂದ “ಅಹಂ ಬ್ರಹ್ಮ” ಎಂದು ನಿಶ್ಚಯಿಸಿಕೊಳ್ಳುವನೋ ಅವನು ಎಲ್ಲ ಕಾಮನೆಗಳನ್ನೂ ದಾಟಿದವನಾಗಿ ಎಲ್ಲ ಪಾಪಗಳನ್ನೂ ನಾಶಪಡಿಸಿಕೊಳ್ಳುತ್ತಾನೆ. ಅವನು ಸರ್ವವನ್ನೂ ತಿನ್ನುತ್ತಿರಲಿ, ಸರ್ವವನ್ನೂ ವಿಕ್ರಯಿಸುತ್ತಿರಲಿ, ನಿಷಿದ್ಧವಾದ ಸರ್ವವನ್ನೂ ಮಾಡುತ್ತಿರಲಿ ಅಂತಹ ಪಾಪಕರ್ಮದಿಂದಲೂ ಬಧನಾಗುವುದಿಲ್ಲ. ಅವನು ಏನು ಮಾಡಿದರೂ ಅವನಿಗೆ ದೋಷವು ಅಂಟುವುದಿಲ್ಲ.

**ನಿಮಿಷಂ ನಿಮಿಷಾರ್ಥ ವಾ ಶೀತಾಶೀತನಿವಾರಣಮ् ।**

**ಅಚಲಾ ಕೆಶವೇ ಭಕ್ತಿರ್ವಿಭವै: ಕಿಂ ಪ್ರಯೋಜನಮ् ॥ ೧೫ ॥**

ಚೆಳಿ, ಸೆಕೆ, ಸುಖ-ಮುಖ ಇವುಗಳ ಪರಿವೆ ಇಲ್ಲದೇ ಒಂದು ನಿಮಿಷ ಅಥವಾ ಅರ್ಥ ನಿಮಿಷ ಕಾಲ ಕೇಶವನಲ್ಲಿ ಭಕ್ತಿಯನ್ನಿಟ್ಟು ಧ್ಯಾನಿಸಿದರೆ ಸಾಕು. ಐಶ್ವರ್ಯದಿಂದ ಒದಗುವ ಸುಖಗಳಿಂದ ಯಾವ ಪ್ರಯೋಜನವೂ ಇಲ್ಲ.

**ಭಿಕ್ಷಾನಂ ದೇಹರಕ್ಷಾರ್ಥ ವಸ್ತ್ರಂ ಶೀತನಿವಾರಣಮ् ।**

**ಅಶಮಾನं ಚ ಹಿರಣ್ಯಂ ಚ ಶಾಕಂ ಶಾಲ್ಯಾದನಂ ತಥಾ ।**

**ಸಮಾನं ಚಿನ್ತಯೆದ್ಯೋಗಿ ಯದಿ ಚಿನ್ತಯಮಪೇಕ್ಷತೆ ॥ ೧೬ ॥**

**ಗತವಸ್ತುನ್ಯಶೋಚಿತ್ವे ಪುನರ್ಜನ್ಮ ನ ವಿದ್ಯತೆ ॥ ೧೭ ॥**

ಯೋಗಿಯಾದವನು ವೋಕ್ಕುವೇ ಧ್ಯೇಯವೆಂದು ತಿಳಿಯುವುದಾದರೆ ದೇಹರಕ್ಷಣೆಗಾಗಿ ಭಿಕ್ಷಾನ್ವಾಪು ಸಾಕೆಂದು ತಿಳಿಯುತ್ತಾನೆ. ತೀರ್ಥ ನಿವಾರಣೆಗಾಗಿ ಮಾತ್ರ ಬಟ್ಟಿಯ ಬೇಕಾಗಬಹುದು. ಆತನು ಜಿನ್ನವನ್ನು ಕಲ್ಲಿಂದೂ ಗಡ್ಡೆ-ಗೊಸು ಮುಂತಾದ ಶಾಕವೇ ಮಿಷ್ಣಾನ್ವವೆಂದೂ ತಿಳಿಯುತ್ತಾನೆ.

ಹಿಂದೆ ನಡೆದುಹೋದ ವಿಷಯಕ್ಕೆ ಯಾವನು ಶೋಕಿಸುವುದಿಲ್ಲವೋ ಅಂತಹ ಯೋಗಿಗೆ ಪುನರ್ಜನ್ಮಾನ್ವಯಿಲ್ಲ.


**ಆತ್ಮಯೋಗಮವೋಚದ್ಯಾ ಭಕ್ತಿಯೋಗಶಿರೋಮणಿ: ।**

**ತಂ ವಂದೇ ಪರಮಾನಂದ ನನ್ದನನಂದಮಿಶ್ವರಮ् ॥ ೧೮ ॥**

ಯಾರು ಆತ್ಮಯೋಗವನ್ನು - ವೋಕ್ಕುಹೊಂದುವ ಪ್ರಕಾರವನ್ನು ಉಪದೇಶಿಸಿದನೋ ಪರಮಾನಂದ ಸ್ವರೂಪನೂ ನಂದಗೋಪನ ಪುತ್ರನೂ ಭಕ್ತಿಯೋಗಕ್ಕೆ ಪರಮಲಕ್ಷ್ಯನೂ ಆದ ಆ ಪರಮಾತ್ಮನನ್ನು ನಮಸ್ಕರಿಸುತ್ತೇನೆ.

ಇತಿ ಶ್ರೀ ಗೌಡಪಾದರ ವಾಯಾನ ಸಹಿತವಾದ ಉತ್ತರಗೀತೆಯ ಮೂರನೆಯ ಅಧ್ಯಾಯ.

\*\*\*\*\*



ಡಾ. ಬಿ. ಮಾಧವ ಷ್ಟೇ ದಂಪತ್ತಿಗಳೊಂದಿಗೆ ಪಾಂಡುರಂಗ ಶೆಸ್ಟ್ ದಂಪತ್ತಿಗಳು



# ನಮ್ಮ ಸಂಸ್ಥೆಯಿಂದ ಪ್ರಕಾಶಿತವಾದ ಇತರ ಪುಸ್ತಕಗಳು

